

ಒಬ್ಬ ಕ್ರಿಷ್ತನ ಉದ್ಯೋಗದ ಸುರಿತ ವಿವರಣೆ

(ಫಿಳಿಪ್ಪಿಯವರಿಗೆ 2:12-18)

ನಮಗೆ ಜವಾಬ್ದಾರಿಯ ಹೊಣೆಯನ್ನು ಕೊಡಲ್ಪಡುವಾಗ, ನಮ್ಮೆಲ್ಲ ಅನೇಕರು ಆ ಹೊಣೆಯ ವಿವರಣೆಯನ್ನು ಬಯಸುತ್ತೇವೆ. ನಿಖಿಲದ ಯಾವ ಕಾರ್ಯವಾಗ ಬೇಕು ಮತ್ತು ಅದನ್ನು ನಾವು ಯಾವ ಲೀಟಿಯಲ್ಲ ಸಿವರ್‌ಹಿನಬೇಕೆಂಬುದನ್ನು ಕೇಳ ಬಯಸುತ್ತೇವೆ. ಹೊನ್ ಒಡಂಬಡಿಕೆಯ ಅನೇಕ ವಾಕ್ಯಭಾಗಗಳು ಕೈನ್ತರ “ಉದ್ಯೋಗದ ವಿವರಣೆಯನ್ನು” ಒಳಗೊಂಡಿರುವ ಭಾಗಗಳಾಗಿರುತ್ತವೆ. ಕೆಲವು ವಚನಗಳು ನಾವೇನು ಮಾಡಬೇಕೆಂಬುದನ್ನು ತಿಳಿಸುತ್ತವೆ. ಇದು ಪ್ರತಿಯೊಬ್ಬ ಕೈನ್ತರ ನಾಮಾನ್ಯ ಹೊಣೆಗಾಲಿಕೆಯನ್ನು ತರ್ಕಟಿನುತ್ತದೆ - ಅದೇನಂದರೆ ಇತರಲ್ಲಿಗೆ ನಹಾಯ ಮಾಡುವದು ಮತ್ತು ದೇವರ ಆರಾಧನೆಯ ಕುಲತಾಗಿರುತ್ತದೆ. ನಮಗೆ ನೀಡಲಾಗಿರುವ ಪರದಾನಗಳನ್ನು ಮತ್ತು ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದಂತಹ ನವಾಲಾಗಿರುತ್ತದೆ. ಯಾಜಮಾನನು ನಮಗೆ ನೀಡಿರುವ ನಿರ್ದಿಷ್ಟವಾದಂತ ನೇರೆಗಳನ್ನು ನಾವು ತಿಳಿಸುತ್ತಾಳೆಯೇಕು. ಇತರ ವಾಕ್ಯಭಾಗಗಳು ನಮ್ಮ ಹೊಣೆಗಾಲಿಕೆಯನ್ನು ಯಾವ ಲೀಟಿ ಸಿವರ್‌ಹಿನಬೇಕೆಂದು ತಿಳಿಸುತ್ತವೆ. ಫಿಳಿಪ್ಪಿ 2:12-18 ಈ ಲೀಟಿಯಾದ ಒಂದು ವಾಕ್ಯ ಭಾಗವಾಗಿರುತ್ತದೆ. ಶ್ರಾವಂತಿಕವಾದ ಕೆಲಸಗಳಲ್ಲ ವಿಧಾನ ಕ್ರಮಗಳ ವಿವರಣೆಗಳನ್ನು ನೀಡಿರುತ್ತಾರೆ. ಅದರೆ ಕೈನ್ತರ ಉದ್ಯೋಗದಲ್ಲ ಮನಸ್ಸಿಗೆ ನಂಬಂಧಪಟ್ಟ ವಿವರಣೆಗಳ ದೃಷ್ಟಿಕೋಣವನ್ನು ನೀಡಿರುತ್ತಾರೆ - ದೇವರ ನೇವೆ ಮಾಡಲು ನಾವು ಯಾವ ವಿಧಾದ ಮನೋಭಾವನೆಯನ್ನು ಹೊಂದಿರಬೇಕು.

ಉದ್ಯೋಗ ಮಾಡಲು ಮನವಿ ಮಾಡಲಾಗಿದೆ (2:12ಎ, ೩)

ವಿಧೇಯತೆಯ ಅರ್ಥ

ವಜನ 12ರಿಳಿ ಹೌಲನು ಹ್ರಾಯೋಗಿಕವಾದ ನಲಹೆಗಳನ್ನು 1:27ರ ಪ್ರಕಾರ ಘೂರಂಭಸಿದ್ದಾನೆ. ಇದನ್ನು ಮಾಡುವಾಗ 2:8ರಿಳಿಯವ, ವಿಧೇಯತೆಯ ಆಲೋಚನೆಯನ್ನು ಅಲಸಿಕೊಂಡಿದ್ದಾನೆ: ಅದೇನಂದರೆ ಹೀಗೆ, “ಅತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನುದರೂ ಹೊಂದುವಷ್ಟು ವಿಧೇಯನಾದನು.” (ವಜನ 12:೧; ಒತ್ತಿ ಹೇಳಿದ್ದು ನನ್ನದು.) ವಜನ 12ರಿಳಿ, “ಹೀಗಿರುವಷ್ಟು” ಎಂದು ಘೂರಂಭಗೊಂಡು ಯೇಸುವಿನಲ್ಲ ನಡೆದ ಹಿಂದಿನ ಘಟನೆಗಳನ್ನು ಮುಂದುವರಿಸಿ: ಯೇಸುತ್ತಿನ್ನನು ವಿಧೇಯ ನಾಗಿದ್ದಂತೆ; ಅವರು ನಹ ವಿಧೇಯರಾಗಿರಬೇಕು. ಈ ಪ್ರಜೋಧನೆಯನ್ನು ತರಿಂದಾದ ಅಷ್ಟಣೆಯನ್ನಾಗಿ ನೀಡಿರುವದಿಲ್ಲ. ಅದರೆ ಇದು ಹೀಗಿಯ ಒಪ್ಪಂದವಾಗಿರುತ್ತದೆ. ಆದುದಲಂದ ಹೌಲನು ಅವರನ್ನು “ನನ್ನ ಪ್ರಿಯರೆ” ಎಂದು ಕರೆದನು.

“ಫಿಳಿಪ್ಪಿಯವರೆ” ಹಿಂದಿನ ವಿಧೇಯತೆಯ ಕುಲತಾಗಿ, ಅಪ್ರೋನ್ತಲನು ಆಳ್ವಿಕರವಾದ ಹೇಳಣೆಯನ್ನು ನೀಡಿದ್ದಾನೆ: “ನಿಂತು ನನ್ನ ಮಾಡನ್ನು ಯಾವಾಗಲೂ ಕೇಜಿದಂತೆ” ಎಂಬುದಾಗಿ ತಿಳಿಸಿ ಅವರು ಯಾವಾಗಲೂ ಹೌಲನು ನೀಡಿದ ವಿಧೇಯತೆಯ ಸೂಜನೆಗಳನ್ನು ಅನುಸರಿಸಿದರು. ಹೌಲನು ದೇವರ ಪ್ರತಿಸಿಧಿಯಾಗಿದ್ದಲಿಂದ, ಅವನ ಕೇಳಿಗೆ ಅವನ ಪ್ರೇರಿತವಾದ ಹೋಳಿ

ನೆಗಳಿಗೆ ವಿಧೇಯರಾಗಬೇಕಿತ್ತು (ನೇಡಿಲ ರೂಪಾತ್ಮರ 1:5; 15:18; 2 ಕೊಲಿಂಥ 10:6; 2 ಥೈಸಲೋನಿಕ 3:4; ಫಿಲಿಪ್ಪೋನ 21). ಅವರು ಅಪ್ಪೊನ್ತಲನು ಹೇಜಕೆಗೆ ಯಾವಾಗಲೂ ವಿಧೇಯರಾಗಿದ್ದಿಲಂದ ಅಪ್ಪೊನ್ತಲನು ತನ್ನ ಹಿಂದಿನ ಹೇಜಕೆಯಲ್ಲ ಅವರನ್ನು ನೆನಪು ಮಾಡಿ ದೇವರಿಗೆ ಸ್ತೋತ್ರ ಮಾಡಿರುವದು ಆಷಯ್ಯೆಕರವೇ (1:3)! ಇನ್ನೊಂದು ನಾಲಿ, ಹೊಲನು “ಅಯ್ಯಿ ಮಾಡಿದ ನೆನಪನ್ನು” ಉಹಯೋಗಿಸಿರಬಹುದು. ಅವರು ಯಾವಾಗಲೂ ಹೊಲನಿಂದ ತ್ವೇಲತಕೆಹಾಂಡು ನೂಜನೆಗಳಿಗೆ ವಿಧೇಯರಾಗಿದ್ದರೆಂಬ ಅಲೋಜನೆಯನ್ನು ನಾಮಾನ್ಯವಾಗಿ ತಿಳಿದಿದ್ದರು ನಾವು ಪರಲೋಕದ ನೂಜನೆಗಳಿಗೆ ವಿಧೇಯರಾಗಿದ್ದೇ ವೆಂಬುದನ್ನು ಇತರರು ಹೇಳುವಂತಹೆಂದ್ದೀ ಆಷಯ್ಯೆವಲ್ಲವೇ?

ಫಿಳಿಪ್ಪಿಯವರು ವಿಧೇಯತೆಯ ಹಾದಿಯಲ್ಲ ಮುಂದುವರೆಯಬೇಕೆಂದು ಬೇಂಡಿ ಕೊಂಡನು: “ಹೀಗಿರಲಾಗಿ, ... ನೀವು ಯಾವಾಗಲೂ ವಿಧೇಯರಾದಂತೆ ನಾನು ನಿಮ್ಮಿಳಿಯ ವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ವಿಧೇಯರಾಗಿಲ ...” ಆ ಹೊಲನು ಶೆಗಾಗಲೀ ಬಹಳಷ್ಟು ನಮಯವನ್ನು ಫಿಳಿಪ್ಪಿಯವರ ನಂಗಡ ಕಳೆದಿದ್ದನು (ಅಪ್ಪೊನ್ತಲರಕ್ಕೃತ್ಯಾಗಳು 16:12-40; 20:1-3, 6 ನೇಡಿಲ). ಅವನು ಅವರೊಂದಿಗಿರುವನೆಂದು ತಿಳಿದು ಅವರು ವರ್ತಿನಬೇಕಿತ್ತು ಎಂದು ತಿಳಿಸಿದನು ನಾನು ಜಿಕ್ಕಪರಿಯವಾಗ ನನ್ನ ತಂದೆ ತಾಯಿಗಳು ಒಂದು ಕೆಲನವನ್ನು ನಿಲ್ಲಿದರು, ಅವರು ನನ್ನನ್ನು ಗಮನಿಸುವಾಗ ನಾನು ನಾಮಾನ್ಯವಾಗಿ ಕಷ್ಟಪಟ್ಟ ಕೆಲನಮಾಡುತ್ತಿದ್ದೆ. ಅವರು ನನ್ನನ್ನು ಜಟ್ಟಿ ಹೊಗೆನುವಾಗ, ಕೆಲನದ ಬದಲು ಅವವಾಡುತ್ತಿದ್ದೆ. ಕೆಲವರು ಬೇಕೆಂದು ಡೆಡ್ಡಪಾರಾಗಲೂ “ಬಾಲಕರ ಅಲೋಜನೆಗಳನ್ನು” ಮಾಡುವವರಾಗಿರುತ್ತಾರೆ (1 ಕೊಲಿಂಥ 13:11; ನೇಡಿಲ KJV): ಅವರ ಯಜಮಾನರು ಎದುರಿಗಿರುವಾಗ ಕಷ್ಟಪಟ್ಟ ಕೆಲನಮಾಡುತ್ತಾರೆ ಮತ್ತು ಅವಲಿಲ್ಲದಿರುವಾಗ ಕೆಲನವನ್ನೇ ಮಾಡುವದಿಲ್ಲ ಇಂತರ ಕುಲತ್ವ ಹೊಲನು, “ಅವರು ಮನುಷ್ಯರನ್ನು ಮೆಚ್ಚಿಸುವವರು ಎಂದು ಕರೆದಿದ್ದಾನೆ” (ಎಥಿನ 6:6).

ಕೆಲವು ಆತ್ಮೀಕ ಹೊಣಿಗಾಲಿಕೆಯಲ್ಲಿಯೂ ಈ ವಿಧವಾಗಿ ನಡಕೆಳ್ಳುವದು, ದುಃಖಕರವೇ ಯಾರಾದರೂ ಅವರನ್ನು ನೋಡುವಾಗ ತಮ್ಮ ಧಾರ್ಮಿಕ ಜೆಮುವಣಕೆಗಳನ್ನು ತೋಣಬೆಂದಿನುತ್ತಾರೆ, ಅದರ ಪರಿಣಾಮಗಳನ್ನು ಜನರು ಗುರುತಿಸುವ ತನಕ ಮಾತ್ರ ಮಾಡುತ್ತಾರೆ. ಅವರನ್ನು ಯಾರು ನೋಡಿದೆ ಇರುವಾಗ, ತಮ್ಮ ನಮಯವನ್ನು ಮತ್ತು ಪರಗಳನ್ನು ಯಜಮಾನನ ಸೇಳವಾಗಿ ಉಹಯೋಗಿಸುವದಿಲ್ಲ. ಫಿಳಿಪ್ಪಿಯವರು ಈ ಲಿತಿ ಯಾಗಿರಬಾರದೆಂದು ಹೊಲನು ಅಹಂಕ್ರಿಸಿದನು. NCVಯಲ್ಲ, “ನಾನು ನಿಮ್ಮ ಜೊತೆಯಲ್ಲಿ ಇಲ್ಲದೆ ಇರುವಾಗಲೂ ನೀವು ವಿಧೇಯರಾಗಿ ಜಿಳಿಸುವದು ಬಹಳ ಛಾಮುಖ್ಯವಾಗಿರುತ್ತದೆ.” ಅವರ ವಿಧೇಯತೆಯು ಆ ನಮಯದಲ್ಲ “ಇನ್ನೂ ಹೆಚ್ಚಾದ ಛಾಮುಖ್ಯ ನಂತರಿಯಾಗಿತ್ತು” (1) ಅವಿಧೇಯ ರಾಗುವದಕ್ಕೆ ಒತ್ತಾಯವು ಹೆಚ್ಚಾಗುತ್ತಿತ್ತು (1:28-30) ಮತ್ತು (2) ಹೊಲನು ವೈಯಕ್ತಿಕವಾದಂತ ಉತ್ತೇಜ ನಮಯನ್ನು ಕೊಡಿದ್ದರೆ, ಕೆಲವರು ಇದ್ದು ಹೊಗೆನುವ ಸಂದರ್ಭವಿರುತ್ತಿತ್ತು, ನಿನ್ನ ಮತ್ತು ನಾನು ಯಾಕೆ ದೇವರಿಗೆ ವಿಧೇಯರಾಗಬೇಕು? ಇತರರು ಗಮನಿಸದೆಯಲು ನಾವು ಯಧಾರ್ಥವಾಗಿ ಕರ್ತನನ್ನು ಹಿಂಬಾಳನಬೇಕು. ಒಂದು ವೇಳೆ ಇದಲಿಂದ ಯಾರೂ ಸಹ ಕೃತಜ್ಞತೆ ಹೇಳಲು ನಾಧ್ಯತೆಯು ಇಲ್ಲದೆ ಇರಬಹುದು. ಪರಹಕ್ಕಾಡಿಗೆ ಬಂದಿರುವ ಕೈತ್ತರು ದೇವರಿಗೆ ವಿಧೇಯನಾಗುವದನ್ನು ಕಾಯಿಸುವದು ಅದು ಅವನ ಹಕ್ಕಿನ ಭಾಗವಾಗಿರುತ್ತದೆ.

ಉದ್ದ್ಯಾಸದ ಅನಶ್ವರೆ

ಅವನು ಅಲ್ಲ ಇಲ್ಲದೆ ಇರುವಾಗ, ತಪಸ್ಯರಾಗಿರದೇ ಫಿಳಿಪ್ಪಿಯವರು ತಮ್ಮ “ರಕ್ಷಣೆಯನ್ನು ನಾಧಿಸಿಕೊಳ್ಳಬೇಕು” ಎಂದು ಹೊಲನು ಉತ್ತೇಜಸಿದನು (2:12ಇ).

RSVಯಲ್ಲ, “ಸಿಮ್ಮೆ ಸಿಮ್ಮೆ ರಕ್ಷಣೆಯ ಕೆಲನವನ್ನು ನಾಭಾರುಪದ್ದಿಸಿಕೊಳ್ಳಲಿ.” ಹೌಲನ ಈ ಮಾತ್ರಗಳು ಕೆಲಪು ಹಂಗಡದ ವಿವರಣೆಗಾರರನ್ನು ತೊಂದರೆಗೆ ಒಳಪಡಿಸುತ್ತದೆ. ಉದಾಹರಣೆಗೆ, ರಕ್ಷಣೆಗೆ ಮಾನವಿಯ ಶ್ರಯಶ್ರುತಿಗಳು ಅನಗತ್ಯ ಎಂಬುವವರನ್ನು ತೋಳಬೇಕೊಳಿಸುತ್ತದೆ - ಯಾಕೆಂದರೆ ಈ ಪದಗಳನ್ನು ಇತ್ತು ಹಾಗೆಯೇ ಪರಗಣಿಸಲಾಗುತ್ತದೆ, ಇದರಿಂದ ವೈಯಕ್ತಿಕವಾದ ಕೆಲನ ಹಾಗೂ ಸಿತ್ಯವಾದ ಪ್ರತಿಫಲದ ನಡುವೆ ಇರುವ ಸಂಬಂಧದ ಕುಲತಾಗಿರುವ ಸಲಹೆಗಳನ್ನು ನೀಡಲಾಗಿದೆ. ಒಬ್ಬನು ರಕ್ಷಣಲ್ಪಣ ಮೇಲೆ ಅವನೆಂದಿನೂ ಜೀಜುವದಿಲ್ಲ ಎಂದು ಹೇಳುವ ಹಂಗಡದವರಿಗೂ ಇದು ಶಾಂತಿಭರಂಗ ಮಾಡುತ್ತದೆ - ಯಾಕೆಂದರೆ ಇದನ್ನು ಕೈಸ್ತನು ನಾಧಿಸಿಕೊಳ್ಳಬೇಕೆಂದರೆ, ಅವನಿಗೆ ಸಂತನ ಉಂಟುಮಾಡಿದ್ದ ರಕ್ಷಣೆಯನ್ನು ಕಳಕೊಳ್ಳುವವನಾಗಿದ್ದಾನೆ ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಕೆಲಪು ಬರಹಗಾರರು ಈ ವಾಕ್ಯವನ್ನು “ವಿವರಣೆಯಂದ” ದೂರಮಾಡುತ್ತಾರೆ.

“ರಕ್ಷಣೆಯು” ಎಂದರೆ “ಹಾಪದಿಂದ ನಂರಕ್ಷಣೆ” ಎಂಬುದಾಗಿರದೆ, ಅವರ ವ್ಯಾಪ್ತಾನಗಳಿಂದಲೂ, ಮತ್ತು ನದನ್ಯಾಗಿರಿಗಳ ಸಣ್ಣತನದಿಂದಲೂ ಜಡುಗಡೆ ಎಂಬುದಾಗಿ ತಿಂಡಿಯತ್ತಾರೆ. ಘಿಳಿಪ್ಪಿಯವರು ಈ ಆಲೋಚನೆಗೆ ಹೊರತಾಗಿರಿಲ್ಲ ಎಂದು ಕೆಲವರು ಯೋಚನೆಯಾಗಿದೆ. ಈ ಲೀಡಿಯಾಗಿ ಆಲೋಚನೆನುವವರೆಲ್ಲರೂ ಈ ವಿವರಣೆಯಂದ ದೂರವಿರುತ್ತಾರೆ ಎಂದು ಹೇಳಲಾಗುತ್ತಿಲ್ಲ; ಕೆಲವರು ಈ ವಾಕ್ಯಾಭಾಗದಲ್ಲಿ ಇದರ ಕುಲತಾಗಿಯೇ ಇರುತ್ತದೆ ಎಂದು ತಿಂಡಿಯತ್ತಾರೆ. ಹೇಗಾದರೇನು, ಹಾಪದಿಂದ ಜಡುಗಡಿಕೊಡುವ “ರಕ್ಷಣೆಯು” ಕುಲತಾಗಿ ಮೇಲನ ವಿಷಯವು ಮಾರ್ತಾಂತರಿ ಇತ್ತರೂ, ಇದರಿಂದ ಈ ಮೇಲೆ ಹೇಳಲ್ಪಣಿಯವ ವಿಷಯದ ಕುಲತ ಮುಖ್ಯವಾದ ಅಧ್ಯಯನಬಿರುತ್ತದೆ.

ರ್ರಿಂಕ್ ಭಾಷಣೆಯಲ್ಲ “ರಕ್ಷಣೆ” ಎಂಬ ಪದವನ್ನು “ಸ್ತೋಪೀಲಿಯನ್” ಎಂಬುದಾಗಿ ಅನು ವಾದಿಸಲಾಗಿದೆ. ಇದನ್ನು ಇತರೆ ಲೀಡಿಯಲ್ಲಿ ಜಜಿಸನಬಹುದು. ಹೇಗೂ, ಹೌಲನು “ಸಿತ್ಯ ವಾದ ರಕ್ಷಣೆಯು” ಕುಲತಾಗಿ (soterias) ಪದವನ್ನು ಉಪಯೋಗಿಸಿದ್ದಾನೆ soterias (1:28; ರೋಮಾಪ್ರ 1:16; 10:1, 10; 13:11; 2 ಕೊಲಂಧ 6:2; 7:10; ಎಥನ 1:13; 1 ಥೆನಲೆನಿಕ 5:15; 2 ಥೆನಲೆನಿಕ 2:13).”¹¹ ಈ ವಾಕ್ಯ ಭಾಗದಲ್ಲಿ ಅರ್ಥಾನ್ತಲನು ಈ ಪದಕ್ಕೆ ಬೇರೆ ವಿಧವಾದ ಅಧಿವನ್ನು ನೀಡುತ್ತಿರುವದಿಲ್ಲ. ಘಿಳಿಪ್ಪಿ 2:12ರಿಂದುವ “ರಕ್ಷಣೆ” ಎಂಬ ಪದವನ್ನೆ ನನ್ನ ಗ್ರಂಥಾಲಯದಲ್ಲಿರುವ ಅನೇಕ ನಾಮಾನ್ಯ ಅನುವಾದಗಳು ಉಪಯೋಗಿಸಿದೆ. ಅಲ್ಲ “ಜಡುಗಡೆ” ಎಂಬುದಾಗಿರುವದಿಲ್ಲ ಅಥವಾ ಸ್ವಸ್ಥತೆ ಎಂಬುದಾಗಿಯೂ ಇರುವದಿಲ್ಲ. ಅದುದಲಿಂದ ಅದರ ತಜ್ರುಮೆಯನ್ನು ಇ ಲೀಡಿಯಲ್ಲಿಯೇ ಜಣ್ಣಿಜಡೋಣ.

ಕ್ರೈಸ್ತರು ಕೆಲನ ಮಾಡುವ ಅಗತ್ಯತೆಯು ಇರುತ್ತದೆ ಎಂದು ಹೊನ ಒಡಂಬಡಿಕೆಯು ತಿಂಡಿಸುತ್ತದೆ (1 ಕೊಲಂಧ 15:58; 2 ಕೊಲಂಧ 5:10, ಕೊಲೆನ್ಸೆ 1:10; ಯಾಕೆಂಬ 2:24; 1 ಹೇತ್ರ 1:17). ನಸ್ತಿನ್ನು ಅಹಾಧರ ಮಾಡಿಕೊಳ್ಳಬೇಕಿಲಿ: ನಾವು ಮಾಡುವಂತೆ ಕೆಲಸದ ಮೂಲಕರಾಗಿ ನಷ್ಟಿರಕ್ಷಣೆಯನ್ನು ಹಡೆದುಕೊಳ್ಳತ್ತೇವೆಂಬುದಾಗಿ ಹೊನ ಒಡಂಬಡಿಕೆಯು ಬೋಧಿಸುವದಿಲ್ಲ ರೋಮಾಪ್ರ 11:6, ಎಥನ 2:9, ಮತ್ತು 2 ತಿಮೋಥೆ 1:9 ನಾವು ಕೃಪೆಯಂದಲೆ ರಕ್ಷಣೆ ಹೊಂದಿದ್ದೇವೆ (ಅಯೋಣ್ಯಲಿಗೆ ಕರುಣೆ) ಅದು ನಂಜಕೆಯ ಮೂಲಕ ವಾಗಿಯೇ (ಎಥನ 2:8). ಅದೇ ನಮಯದಲ್ಲಿ ರಕ್ಷಣುವ ನಂಜಕೆಯ ವಿಧೇಯತೆಯ ನಂಜಕೆಯಂದ - ಅಂದರೆ ಪ್ರೀತಿಯ ಮೂಲಕರಾಗಿ ಕಾರಣ ಮಾಡುವ ನಂಜಕೆಯಂದ ನಾವು ಅಧ್ಯೇಯಸಿಕೊಳ್ಳಬೇಕು (ಗಲಾತ್ಯ 5:6). ಒಬ್ಬ ವಿವರಣೆಕಾರನು ಬರೇದು,

ನಂಜಕೆಗೆ, ಷಾಥಭಿಕ ಅಗತ್ಯವಿರುವ ಭರವಸೆ ಮತ್ತು ವಿಧೇಯತೆಯನ್ನು ತಿಂಡಿಯದ ಹೊಲನು ತಿಂಡಿಸಿರುವ ನಂಜಕೆಯ ಕುಲತಾಗಿ ನಾವು ನಂಜಕೆಯ ಅಧಿವಾಡಿಕೊಳ್ಳಲು ನಾಧ್ಯವಾಗುವದಿಲ್ಲ ... ಥೆನಲೆನಿ

ಕದವರು ನಂಜಕೆಗೆ ಬಂದ ಕುಲತು ಹೊಲನು ಮಾತನಾಡಿ (1 ಥೇಸಲೋಎಸಿಕ್ 1:8), ಅವರ ಬಿಧೇಯತೆಯ ಕುಲತು ಬರೆದನು. ರೋಮಾಪುರ 1:8ರಲ್ಲ ಅವನು “ಸಿಮ್ಮೆ ನಂಜಕೆ” ಎಂದು ಬರೆದು ಮತ್ತು ರೋಮಾಪುರ 16:19ರಲ್ಲ “ಸಿಮ್ಮೆ ಬಿಧೇಯತೆ” ಎಂದು ಹೇಳಿರುವದರಲ್ಲ ಅದೇ ನಂಗತಿಯನ್ನು ಸ್ವಾಷ್ಟ ವಾಗಿ ಅಥವಾಮಾಡಿಕೊಳ್ಳಬಹುದು. ರೋಮಾಪುರ 1:5ರಲ್ಲ, “ಬಿಧೇಯತೆಯ ನಂಜಕೆ” ಎಂದು ತಿಜಿಸಿರುವದರಲ್ಲ ಬಹುಶಃ “ಬಿಧೇಯತೆಯೇ ನಂಜಕೆಯೆಂದು ಅಥವಾಬಿರಬಹುದು.”²

ಮತ್ತೊಳ್ಳಬ್ಬಿ ಬರಹಗಾರನು ಒಟ್ಟಿದಂತೆ:

... ನಂಜಕೆಯ ಬಿಧೇಯತೆಯನ್ನು ಒಳಗೊಂಡಿರುತ್ತದೆ. ಅಭಾತಕರ ನಂಗತಿಯೇ ನೆಂದರೆ ನಂಬುವದು ಅಂದರೆ ಯಾವುದೋಽ ಒಂದು ಸಂಗತಿಯನ್ನು ನಕ್ಯ ವೆಂದು ಒಟ್ಟಿಕೊಳ್ಳಬಂತಹದ್ದು ಅಭಾತಕರವಾಗಿರುತ್ತದೆ. ಇಲ್ಲ! ದೆವ್ಘಗಳ ನಕ ದೇವರು ಮತ್ತು ಯೀಳನು ಕ್ರಿಸ್ತನು ನಿಜವೆಂದು ಒಟ್ಟಿಕೊಂಡರು.

ಅವರು ಕೆಟ್ಟಪರೇ ಆಗಿರುತ್ತಾರೆ. ಬೆಂಕಿಯ ಬಿಮೆಯಿಲ್ಲ ನಂಜಕೆಯಲುವಿರಾ? ಸಿಮ್ಮೆ ಮನೆಗೆ ಬಿಮೆಯನ್ನು ಮಾಡಿಸಿರುವಿರಾ? ಇಲ್ಲ? ಹಾಗಾದರೆ ನಿವು ಅದನ್ನು ನಂಬುವದಿಲ್ಲ! ಯಾಕೋಬನು ತಿಜಿಸುವದು ... ಕ್ರಿಯೆಯಲ್ಲದ ನಂಜಕೆ ನತ್ತುದ್ವಾಗಿದೆ [ಯಾಕೋಬ 2:26]. ತುತ್ತಿಯೆಬಬ್ಬ ಕೈನ್ಯ ವ್ಯಕ್ತಿಯ ಯಾಕೋಬನ ಪ್ರಸ್ತರವನ್ನು ಆಗಾಗ್ಗೆ ಓದಬೇಕು ಮತ್ತು ಬಿಶೇಷವಾಗಿ 2ನೇ ಅಧ್ಯಾಯನವನ್ನು ಓದಬೇಕು.³

ಬಿಧೇಯತೆಯ ಕುಲತಾದ ಉದ್ದೇಶಗ್ರಹ ನಂಜಕೆಯ ಹಾತೆದ ಕ್ರಿಯೆಯಾಗಿರುತ್ತದೆ. ಕೆಲನದ ಮೂಲಕ, ಸಿಮ್ಮೆ ನಂಜಕೆಯನ್ನು ತೋಣಣಿಸಿನ್ನುಂಟೇ, ಸಿಮ್ಮೆ ಬಿಶ್ವಾಸವನ್ನು ತೋಣಿಸಿ, ಸಿಮ್ಮೆ ಮನಸರಿಕೆಯ ಬಲವನ್ನು ಹೂಡಿಸಿನ್ನುಂಟೇ. ನತ್ತಿಯೆಗಳಿಂದ ನಾವು ರಕ್ಷಣೆಯನ್ನು ಹೊಂದುವದಿಲ್ಲವೆಂದು ಹೇಳಲಾಗಿದ್ದರೂ ಅಪರಾಗಲ್ದದೆ ರಕ್ಷಣೆ ಹೊಂದುವದು ಅನಾದ್ಯ.

ವರ್ಜನ 12ರಲ್ಲ “ನಾಧಿಸಿಕೊಳ್ಳಲಿ” ಆ ಪದವನ್ನು *katergazomai* ಎಂಬುದಾಗಿ ಅನುವಾದಿತಗೊಂಡಿದೆ,⁴ ಅದರಥಾವೇನೆಂದರೆ “ಜಂಳನು ನಾಧಿನು ಎಂಬುದಾಗಿದೆ.”⁵ ಬಿಉಯಂ ಬಾರ್ಚೆಲ್ಲೆಯವರ ಈ ಪದದ ಕುಲತ ನಲಹೆಯೇನೆಂದರೆ “ನಂಕ್ರಾಣ ಮಾಡುವಂತ ಆಲೋಚನೆಯನ್ನು ಯಾವಾಗಲೂ ಹೊಂದಿರು.”⁶ NCVಯಿಲ್ಲ ಸಿಮ್ಮೆ “ರಕ್ಷಣೆಯನ್ನು ನಾಭಿತು ಪಡಿಸುವವರೆಗೂ ಕಾಯಣಸಿವಿಹಿನು” ಎಂಬುದಾಗಿದೆ. ABಯಿಲ್ಲ ಸಿಮ್ಮೆ ರಕ್ಷಣೆಯ “ಮುಂದುವರಲಿ (ನಾಗುವಂಜ ಮಾಡುತ್ತ ಲಕ್ಷ್ಯದವರೆಗೆ ನಾಗುತ್ತು ಫೂತ್ ಮಾಡು) ಎಂದು ಇದೆ.” ಇದನ್ನು ಹೊಲನು, “ರಕ್ಷಣೆ ಹೊಂದುವದಕ್ಕಾಗಿ ನೀನು ದಿಳಾಳಾಳ್ಳನ ಮಾಡಿಸಿಕೊಂಡಾಗ ನೀನು ಉತ್ತಮವಾದ ಶೂರಂಭವನ್ನು ಅರಂಭಿಸಿದ್ದಿ” ಎಂದಿದ್ವಾನೆ [ನೋ ಡಿಲ ಮಾರ್ಕ 16:16; ಅಷ್ಟೇನ್ತುಲರಕ್ಕುತ್ತರ್ಗಳ 2:38; ರೋಮಾಪುರ 6:3-6, 17, 18]. ಇಲ್ಲಿಯವರೆಗೂ ನೀನು ಸೇವೆಯಿಲ್ಲ ಜೀವಿಸುತ್ತಿದ್ದೆ - ಅದರೆ ಅದನ್ನು ನಿಲ್ಲಿಸುವ ನಮಯವು ಇದಾಗಿರುವದಿಲ್ಲ. ಇನ್ನೊಂದು ಮಾಡುವ ಅಗತ್ಯವಿದೆ!

ಕ್ರಿಸ್ತಸಿಗೋಳನ್ನುರವಾಗಿ ನಾವೆಲ್ಲರು ಜಟುವಣಿಕೆಯಂದ ಇರಬೇಕು. ಸಿಮ್ಮೆ ಹಿಂದಿನ ಹಾರಗಳಲ್ಲ ತುತ್ತಿಯೊಳ್ಳಬ್ಬ ದೇವರ ಮತ್ತು ಮತ್ತು ಇರತಕ್ಕೂಂತಹ ನಾಮಾನ್ಯವಾದ ಹೊಣಿಗಾಲಿಕೆಯ ಮತ್ತು ಕೈನ್ಯ ವರದಾನಗಣಗೂ ಮತ್ತು ಅವಕಾಶಗಳಿಗೂ ಇರುವಂಥ ಇತರೆ ಹೊಣಿಗಾಲಿಕೆಯ ಕುಲತಾಗಿಯಾ ನೋಡಿದ್ದೇವೆ. ಎರಡನೆಯ ಬಿಷಯದ ಕುಲತಾಗಿ, ದೇವರು ನಿಖಿಂದ ಬಯಸುವುದನ್ನು ಹೂಡಿಸೆಯ ಮೂಲಕ ತಿಜಿ

ಬೇಕು. ಒಂದು ವೇಳೆ ಆತನು ನಿಮಗೆ ಬೋಧಿಸುವ ಅಥವಾ ತ್ರಂಗಿಸುವ ಕರ್ತನ ಮೇಜಣಿಸ್ತು ಸಿದ್ಧಪಡಿಸುವ, ಅಥವಾ ನಭಾಂಗಣವನ್ನು ಸ್ಪಷ್ಟಗೊಳಿಸುವ ನಾಮುಧ್ಯವನ್ನು ನಿಡಿರಬಹುದು. ಒಂದು ವೇಳೆ ನೆರೆಹೊರೆಯವರನ್ನು ಆರ್ಥಿಸುವ ಮತ್ತು ಪ್ರೀತಿಸುವ ನಾಮುಧ್ಯವನ್ನು ನಿಡಿರಬಹುದು. ನಿಲ್ಲು ಯೋವನಸ್ಥೆಯಾರ ತಾಯಿಯಾಗಿದ್ದರೆ, ಕರ್ತನ ಮಾರ್ಗದಲ್ಲಿ ಮತ್ತಳಿನ್ನು ನಡೆಸುವ ನಾಮುಧ್ಯವನ್ನು ಹೊಂದಿರಬಹುದು. ಪ್ರಾಪಂಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ನಿಮ್ಮ ಜೊತೆಕೆಲಸದವರಿಗೆ ನಾಜ್ಞಿಯಾಗಿರಬೇಕು. ಒಂದು ವೇಳೆ ವೃಷ್ಣಿ ತಾಯಿ ತಂದೆಯರನ್ನು ಫೋಣಿಸುವದಕ್ಕೆ ಹೆಚ್ಚು ನಮಯ ನಿಳಬೆಂಕಿರ ಬಹುದು. ಯಾವುದೇ “ಕೆಲಸಬಿರಬಹುದು,” ಅದನ್ನು ಕರ್ತನ ಯೋಜನೆಯಂತೆಯೇ ಸ್ವಷ್ಟಪಡಿಸಿರುವನು.

ಉದ್ದೋಜ ಅರ್ತತೆಗಳು (2:12-18)

ಗೌರವದಿಂದ ಉದ್ದೋಜ ನಡಿಸಿ! (2:12)

ಗೌರವದಿಂದ ಕೆಲಸಮಾಡುವ ಅರ್ತತೆಯು ಮೊದಲನೆಯದಾಗಿರುತ್ತದೆ: “ನಿಮ್ಮ ನಿಮ್ಮ ರಕ್ಷಣೆಯನ್ನು ನಾಧಿಸಿಕೊಳ್ಳಲಿ” (ವರ್ಜನ 12:8). “ಅದನ್ನು ಹೆಚ್ಚು ಮನೋಜ್ಞತೆಯಂದ ಮಾಡಿಲಿ?” “ಮನೋಜ್ಞತೆ” ಎಂಬ ಅನುವಾದವು (GK.: *phobos*) ಇಡಲಿಂದ “phobia” ಎಂಬ ಹದವು ಬರುತ್ತದೆ. ದೇವರ ನೇರೆಯನ್ನು ಭಯದಿಂದ ಮಾಡಬೇಕು ಎಂಬುದು ಈ ಹದದ ಅರ್ಥವೇ? ಇಲ್ಲ, ದೇವರಿಗೆ ನಿಳಡುವ ಗೌರವದ ಕುಲತಾಗಿ ಮಾತ್ರ “ಭಯ” ಎಂಬ ಹದವನ್ನು ಗ್ರಂಥಾರ್ಥಿ ಉಪಯೋಗಿಸಿರಾಗಿದೆ. 1 ಹೆಚ್ಚೆ 3:2ರಲ್ಲ *phobos* ಅದನ್ನು “ಗೌರವಯುತವಾದ ಪರ್ತನೆ” ಎಂದು ಅನುವಾದ ಮಾಡಲಾಗಿದೆ. ಇದು ನಮ್ಮನ್ನು ದೇವಲಿಂದ ದಾರಮಾಡುವಂತಹ ಭಯವಲ್ಲ, ಅದರೆ ದೇವರ ಮೇಲೆ ನಾವು ಅವಲಂಭಿತರಾಗಿರುವದನ್ನು ನೂಡಿಸುತ್ತದೆ. ವರ್ಜನ 12ನ್ನು AB ಯಲ್ಲ ಈ ಬಿಧಾಗಿ ಬಿವರಣಿಸಿರಿ:

... ನಾಡುತ್ತಲು, ಗೌರವದಿಂದಲೂ ನಿಮ್ಮ ರಕ್ಷಣೆಯನ್ನು ನಾಧಿಸಿಕೊಳ್ಳಲಿ (ನಮ್ಮ ನ್ಯಾಧಿಕಾರದಲ್ಲಿ ಭರವಸಬಿಡದೆ, ಗಂಭೀರವಾಗಿಯು, ನ್ಯಾಮ್ಯವಾದ ಮನಸ್ಸಾಗ್ನಿಯಂದಲೂ ಶೋಭನೆಗಳ ಕುಲತಾಗಿ ಎಜ್ಞಾರವುಳ್ಳಪರಾಗಿ; ದೇವರಿಗೆ ಅಗೌರವ ನೂಡಿಸಿದ ಲೀತಯಾಗಿಯು, ಮತ್ತು ಕ್ರಿಸ್ತನಿಗೆ ಅವಮಾನ ಉಂಟಾಗದ ಲೀತಯಾಗಿಯು ನಾಧಿಸಿಕೊಳ್ಳಲಿ).

ನಾವು ನೇರೆಯನ್ನು ಮಾಡುತ್ತಿರುವಾಗ, ಭಯಹಟ್ಟ ನ್ಯಾಧಿನವನ್ನು ಕಳೆದು ಕೊಳ್ಳಬಾರದು; ಅದೇ ನಮಯದಲ್ಲ, ನಮ್ಮ ಕೆಲಸದ ಮೇಜಿನ ಗಂಭೀರತೆಯನ್ನು ಕಳೆಹೊಳ್ಳಬೇಕು. ನಾವು ಯಾರಿಗೆ ನೇರೆ ಮಾಡುತ್ತಿರುವೋರು, ಆತನ ಮಹಿಮೆಗೆ ಕಳಂಕವನ್ನು ತರಬಾರದು. ನಾವು ಆತನಿಗೆ ಯಾವಾಗಲು ಕೃತಜ್ಞರಾಗಿದ್ದು, “ಆತನಿಗೆ ನಮಯಕರಾದ ಅರಾಧನೆಯನ್ನು ಭಕ್ತಿಯಂದಲೂ ಭಯದಿಂದಲೂ ಮಾಡೋಣ” (ಇತ್ಯಾದಿ 12:28).

ಭರವಹದಿಂದ ಕಾಯ್ದ ನಿವಾಹಿಸೋಣ! (2:13)

“ದೇವರಾಗಿ ಕಾಯ್ದ ನಿವಾಹಿಸುವುದು” ಎಂಬುದು ಕಷ್ಟಕರವೆಂದು ಕೆಲವರು ಭಾವಿಸುತ್ತಾರೆ. “ನಾನು ಅದನ್ನು ಮಾಡಲು ನಾಧ್ಯವೇ!” ನಿಲ್ಲು ಅದನ್ನು ಏಕಾಂಗಿಗಳಾಗಿ ಮಾಡುವ ಅವಶ್ಯಕಿರುವದಿಲ್ಲ ಕರ್ತನು ನಿಮ್ಮಗಳನ್ನು ಮಾತ್ರ ನಿಲಡದೆ, ಅದನ್ನು ಕಡೆಗೆ ನಲು ಶಕ್ತಿಯನ್ನು ನಹ ನಿಳಡುತ್ತಾನೆ. ಎರಡನೆಯದಾಗಿ ನಾವು ಭರವಹದಿಂದ ಕೆಲಸವನ್ನು ಮಾಡಬೇಕು - ಇದರಲ್ಲ ದೇವರ ನಕಾಯದ ಹಸ್ತಪು ಇದೆ ಎಂದು ತಿಳಿಯಬೇಕು. ಹೀಗಾಗೆ

ముందువరిసి, దేవర నకాయద కస్తుపు ఇదే ఎందు తిజయబేకు. హెలను ముందువలసి, “దేవరే తన్న నుజిత్తపన్న సరచేలనబీలేందు నిష్టుల్ల లుద్దేలపన్న తయిత్తపన్న లుంటుమాడుచవనాగిద్దానే” ఎందు తిజసిదను (పజన 13).

గ్రీకో భాషేయిల్ల “కేలన్” ఎంబుదన్స్ (energein) ఎందు కరేయుత్తారె. ఇదరల్ల అంగ్ల పదద పద “energy” ఎంబ అధివిదే. అధవా “energize.” (శక్తి అధవా బల హొందు) పజన 13రల్ల ఎరడు నాల ఈ పదపన్న కాణిసలాగిదే. ఎరడు కడేగళల్ల ఇదన్న దేవర శక్తియన్న” నమగే నిండువను ఎంబుదాగిదే. ఆతను యాతక్కే బలజడిసుత్తానే? ఆతన కేలనక్కాగియే, నమగే ఎరడు త్తముల కాయిగజేవే. ఆతన కేలనక్కాగి అభలాశే మత్తు నాముధ్వం. ఈ ఎరడక్కు ఆతను నకాహిసుత్తానే. ఆతను నష్టుల్ల “తన్న జిత్తపన్న మత్తు కేలనపన్న” నాథర పడినుత్తానే. CEVయిల్ల “దేవరు నష్టుల్ల కాయిమాడి. నిష్టుల్ల అజలాశియన్న బిధేయతెయన్న లుంటు మాడుత్తానే.” NRSVయిల్ల “ఆతను నిష్టుల్ల నుజిత్తపన్న మత్తు కాయిచన్న ఆతన ఆకాంక్షగేలా నృర మాడుత్తానే.” అదన్న ఆతను అద్వితపాగి మాడువనే? ఇల్ల, నష్టుల్ల ఆతను మాడువ మాగేలఁ కాయిగళ కులతు కేగాగలే జజీవిధేయే. ఆతను నష్టుల్ల “నుజిత్తపన్న” అధవా “ఆశియన్న” లుంటుమాడలు కాయిమాడుత్తానే. దేవర వాక్యద ధ్వానదింద అభలాశియు త్తజీవదనగేఖ్యత్తుదే. సలయాద త్తసంగ, శైష్ట నహేందరసిద లాత్తైజన అధవా మన్సాశియన్న బదలాయినువల్ల త్తజీవదనయన్న నిండుత్తుదే. ఇచ్చెల్లపు నక దేవరు నష్టుల్ల కాయిసాధిసువ మాగేగళాగివే. ఆతను నష్టుల్ల కాయిమాడువదే త్తములపాగిదే. దేవరు నమగే కేలనపన్న నివహిసి, నడేదు హోఏనువదిల్ల. ఆతను నష్టున్న నంకష్టకే జడువదిల్ల. ఆతను నహేందరియవను నాపు ఆతన నేఁచేయన్న ఏకాంగిగాగి మాడువదిల్ల (మత్తుయ 28:20 నోఇలి).

“దేవరు తన్న సంకోషక్కాగి” నష్టుల్ల కేలన మాడుత్తానే. నాపు ఆదన్న అజలాశియిదలూ మత్తు యోగ్యవాగియు మాడువాగ, ఆటసిగే మేజ్జిగేయాగుత్తేవే. అఖిధేయతెయ కులతు ఆతను సంకోషిసువపన్లల్ల, అఖిధేయరాగి యారాదరు సక్కరే, అదు ఆతన హుదయదల్ల చేందనయన్న లుంటుమాడుత్తుదే (కిఇంనె 5:4; యిహజ్జీల 18:23, 32). హాపదింద, నిలియ కడగి ఒబ్బును తిరుగికోఖ్యవాగ, అదు ఆతనస్తు మేజ్జిసుత్తుదే (యిహజ్జీల 33:11 నోఇలి) “తన్న త్తజిగే త్తసంస్నానాంపను” (కిఇంనె 149:4).

పజన 12రల్ల నాపు నష్టురక్షణయన్న “నాధిసింఛళబేకు” ఎంబుదాగి పజన 13రల్ల దేవరు నష్టుల్ల “కాయిసాధిసుత్తానే” ఎంబుదాగిదే. ఈ ఎరడు వజనగళల్ల దిక్కు తోఱజద కాగే ఇరబముదు. పజన 12ర యథాధీతియన్న గమసినుపుదా దరే, రక్షణగి ఒళజడుపుదు మానవన హోణయాగిరుత్తుదే. పజన 13రల్ల రక్షణయి బిషయదల్ల, దేవర మత్తు మనుష్యర హత్తుపు ఒళసిండియువ కులతు, హోన ఒడంబడికెయ బరహగారరు హజ్యు నామరస్యపన్న లుంటుమాడిరువదిల్ల. కేలపు వాక్యభాగభు దృవిఁఁక మత్తు మానవర నామరస్యద బగ్గే తిజసిరుత్తే - ఎఫేన 2:8: “నంజకెయ మలలక కృహేయిదలే రక్షణ హోందిదపరాగి ద్విల [దేవర మత్తు మనుష్యర హత్త].” కేగాన, ఈ రక్షణయు, వరపాగిదే ఎందు హోన ఒడంబడికెయ బరహగారరు తిజసిరువరు [కృహేయిద] అదే నమయదల్ల అవరపరన్న స్థీకలనలు మనుష్యను ఒందు నంగతియన్న మాడబేకు [నంజకెయ

మూలక] మనుష్యును మాడలారద కాయిచవన్ను దేవరు మాడిద్దానె ఎంబుదక్కే ఇదు నాళ్లియాగిత్తు. ఆదాగ్ను మానవర తడెయింద ఒందు సంగితయు నడెయలే బేటు. ఫిలిప్పి 2:12, 13ర కులతు జాల్ఫ్ ఎడోమోరపరు బరేదు,

ఎరడు బిలేషచాద స్తాయింశగళ కులతు వ్యాఖ్యానిసి. దేవర నామభాష్యమత్తు మత్తు మానవన స్తుతంత కాయి ఎందు తిజసిద్దారే. కేలనపు దేవర కేలనపే, అదే సమయదళ్ల ఇదు మనుషుర కాయిచు ఆగియత్తు. దేవరు ఒందు భాగచవన్ను మాడి, ఇన్నొందన్ను మనుషునిగే జడువదిల్ల. ఆ కేలనపు హలత్తూణచాగి దేవరదు మత్తు మనుషునదు ఆగియత్తు. హౌలను ఆలోజనిగళ వ్యాఖ్యానగళన్ను ఒందు మాడలు త్రయిశ్శిస్తుప్పియవదిల్ల.⁷

హౌలన కాగే, నమ్ముల్ల కేలవరు ఈ ఎరడు బిషయగళన్ను ఒందు మాడలు యిత్తిసుత్తేఉంటే. ఈ ఎరడు కాయిగళన్ను వ్యాఖ్యాకారేలోరపరు “దైవింక - మాన వియి క్రియి ఎందిద్దారే.”⁸ ఇదరల్ల యావ అహాయిపు ఇఱవదిల్ల, ఆదరే ఇదరల్ల నామచరస్తువన్ను పడేయిలేబేటు. “ఇదన్ను భాగచాగి తెరస్తులినుపదాగాల అథచా ఇపేరడరల్ల ఒందన్ను అలష్ట మాడుపుదు నల్ల”⁹ దేవరు మాడియపదస్వాగత అథవా నాపు మాడబేంకాద కాయిచవన్నాగతి, ఇల్లవాగువంతే మాడలు ధైయిపడేబారదు.¹⁰ ఇపేరడన్ను నమానాంతరదళ్ల ఇడబేటు. ఇదర కులతాగి ఎడోమోరపరు హేజయపుదు.

దేవర కృప మత్తు శక్తియల్ల భరవసబిడద హోరతు మనుషున ఆలోజనియు వ్యాఖ్యావాగుత్తు. ఆతన శక్తిగూ చుత్తు దేవర జమువణకేగూ మనవన ధృతిసిధాంర కాగూ మనసాళ్లియ తెయిళ్లపూ స్తుందినపే హోదరే సిలియ నాతనపుంచాగుత్తు.¹¹

నాపు నమ్మ రక్షణియన్ను నాధిసికొళ్లబేంక? హౌదు. “అదన్ను నాధిసి కొళ్లలు” దేవరు నమగే బలవన్ను సిలుపవనే? హౌదు, ఆతను సిలుపవను. ఆతను నమ్ముల్ల కాయిచాడవదలింద నాపు నహ భరవసదింద కాయి సివహినలు నాధ్యవా గుత్తు! ఈ కాయిక్కాగి దేవపలగి నైత్తుత్త!

స్తుంబియింద తెలనమాదిరి! (2:14)

సంతర, హౌలను నాపు స్తుంబియింద కేలన చూడబేందు వ్యాఖ్యానిసిద్దానె: “గుణగుట్టదేయి బివాదబిల్లదేయి ఎల్లవన్ను మాడిల” (పజన 14). “గుణగుట్ట” ఎంబ (GK.: *goggusmos*) అందరే “రహస్యాద మత్తు అక్షాషియ సమాధానిబిలద దఱరు ఎంబ సహజనీయాగిదే”¹² సేష్టజీయింణనల్ల ఈ హదవన్ను అరణ్యదళ్ల ఇన్నాయీల్యరు మాడిద గుణగుట్టబికేగూ మత్తు దఱలగూ ఈ హదవన్ను ఉపయోగినలాగిదే (బిమాజనకాండ 15:24; 16:7, 8; అరణ్యకాండ 11:1; 16:4). ఇన్నాయీల్యర ఉదాహరణీయ మూలక హౌలను ఎజ్జలిస్తుద్దానె. 1 కేలంథ 10:10: “జదల్లదె అవరల్ల, కేలవరు గుణగుట్ట సంకారకన క్షేయింద నాతపా దయ సిలు గుణగుట్టబేంకిల.

పజన 14రల్ల “బివాద” ఎంబుదన్ను ర్రికో భాషియ జోడి హదదింద, *dialogismos*, అందరే *dia* ఎంబ హదవన్ను “చాగ్నాన” (*logismos*) ఎంబ హదక్కే

ನೆಲಿಸಿ. “ಅಂತರ್ಕ ವಾಗ್ವಾದ” ಎಂದು ಕರೆಯಲಾಗಿದೆ.¹³ ಅದರೆ “ದುರಾಲೋಜನ್ಸೆ” ಎಂಬ ಹಡವು ಹೇಳ ಒಡಂಬಡಿಕೆಯಲ್ಲಿ ಶ್ರಧಾನ ಹಡವಾಗಿದೆ.¹⁴ ಫಿಅಪ್ಪಿ 2:14ರ ASV ಅನುವಾದವು “ತೃತ್ಯಿಸುವ” ಎಂಬುದಾಗಿದ್ದು, ಮಾತ್ರ CJB ಅನುವಾದವು “ವಾಗ್ವಾದ” ಎಂಬುದಾಗಿದೆ.

ಈ ವಾಗ್ವಾದವು ಮನುಷ್ಯರಿಗೂ ಮತ್ತು ದೇವರಿಗೂ ನಡುವೆ ಉಂಟಾದ ವಾಗ್ವಾದ ವೆಂದು ಹಂಡಿತರ ಅಭಿಷ್ಠಾಯವಾಗಿದೆ. ಅಥವಾ ಇತರ ಕೈಸರ ನಡುವೆ ಉಂಟಾದ ವಾಗ್ವಾದ ವಾಗಿರಬಹುದು ಎಂಬ ಅಭಿಷ್ಠಾಯವೂ ಅಗಿದೆ. ಈ ವಾಕ್ಯವು ಫಿಅಪ್ಪಿ ಕೈಸರ ನಡುವೆ ಇದ್ದ ಸಮನ್ಯೆ ಎಂದು ತಿಜನುವುದಾದರೆ, ವಾಗ್ವಾದವು ಫಿಅಪ್ಪಿ ಸಭೆಯ ಕೈಸರ ನಡುವೆ ಉಂಟಾದ ವಾಗ್ವಾದವೆಂಬುದಾಗಿ ನಿಣಯವಾಗುತ್ತದೆ. ಇತರರು ಇದನ್ನು ದೇವರರೆಂದಿಗಿನ ಇನ್ಸ್ಟಿಟ್ಯೂಟ್‌ಯಾಯವೆಂದು ತಿಜಾದು, ಯೋಜನೆ ಹಾಗೆ ಫಿಅಪ್ಪಿಯವರು ನಹ ದೇವರೊಂದಿಗೆ “ವಾಗ್ವಾದವನ್ನು” ಅಥವ ದೇವರ ಮುಂದೆ ದೂರನ್ನು ತಂದರು (ಯೋಹ 31:35-37 ನೋಡಿಲ). ಈ ದಿವಸಗಳಲ್ಲಿ ತೆಲವರ ಜೀವಿತದಲ್ಲಿ ಆಗಬೇಕಾದ ಕಾರ್ಯಗಳಾದರೆ ದೇವ ರೊಂದಿಗೆ ವಾಗ್ವಾದ ಮಾಡುತ್ತಾರೆ. ಅಥವಾ ದೇವರು ಅವರವರಿಂದ ಬಯಸುವ ಕಾರ್ಯಗಳ ಕುಲತು ವಾಗ್ವಾದ ಮಾಡುತ್ತಾರೆ. ಈ ಏರಡು ತಾತ್ಯರ್ಯಗಳನ್ನು ತೃತ್ಯಿಸಿನುವುದು ಅನಗ್ಯ, ಇನ್ನಾಯೆಲ್ಲರು ಚೋಳಿಯ ಕುಲತಾಗಿ ದೂರನ್ನು ಹೇಳಿದಾಗ (ಅರಣ್ಯಕಾಂಡ 16:41), ಅವರು ದೇವರಿಗೆ ಬಿರುದ್ಧವಾಗಿ ಗುಣಗುಷ್ಟಿತ್ವದರು (ಅರಣ್ಯಕಾಂಡ 17:10). ಸಭೆಯ ಸದಸ್ಯರುಗಳು ಸಾಮರಸ್ಯದಿಂದ ಮುಂದಾಗಿದೆ ಇರುವಾಗ, ದೇವರು ಚೈಯತ್ತಿಕಾರಿ ಇದನ್ನು ಜಲಿಗಳಿನುತ್ತಾನೆ (1 ಯೋಹಾನ 4:20 ನೋಡಿಲ).

“ಗುಣಗುಷ್ಟಿಕಿ” ಮತ್ತು “ವಿವಾದ” ಎಂಬ ಹಡಗಳನ್ನು ನಾನು ಓದುವಾಗ ನನಗೆ ತೆಲವು ಜಿಕ್ಕಿಸುತ್ತಿರುವುದನ್ನು ನೀನಿಂತಂಬಾಗುತ್ತದೆ. ಅವರ ತಂದೆ ತಾಯಗಳು ಅವರಿಗೆ ಯಾವುದಾದರು ತೆಲನ್ ನೀಡಲ್ಪಡುವಾಗ ಅವರು ಗುಣಗುಷ್ಟಿತ್ವಾರೆ ಮತ್ತು ತೆಲವು ನಾಲ ಶೋಷಕರೊಂದಿಗೆ ವಾಗ್ವಾದ ಮಾಡುತ್ತಾರೆ. ಪರಲೋಕದ ದೇವರಿಗೆ ಬಿಧೀಯರಾಗಿ ಆತನ ನಲಕೆ ನೂಜನಿಗಳನ್ನು ಹಾಲನುವದರಲ್ಲಿ ಷಟಕ್ಕೆತೆಗೆ ಬರಬೇಕೆಂದು ಬಯಸುತ್ತಾನೆ.

“ಗುಣಗುಷ್ಟಿಯೂ ಅಥವಾ ಬಿವಾದಬಿಲ್ಲದೆಯೂ ಎಲ್ಲವನ್ನು ಮಾಡಬೇಕು” ಎಂಬ ಬೋಧನೆಯು ಚೈಯತ್ತಿಕಾರಿದಂತ ಹೊತವನ್ನು ಹೊಂದಿರುತ್ತದೆ, ಅದರೆ ಈ ವಾಕ್ಯದಲ್ಲಿ ದೇವರಿಗೂ ನಾವು ಮಾಡುವ ತೆಲನ್ದ ಕುಲತು ನಿದಿಷ್ಟವಾಗಿ ತಿಜನಲಾಗಿದೆ. ಯಜಮಾನನ ಕಾರ್ಯಗಳನ್ನೆಲ್ಲನ್ನರ ಜಟಿವಟಿಕೆಯಳ್ಳಿವರು ತಮ್ಮ ಗುಣಗುಷ್ಟಿಕಿ ಮತ್ತು ದೂರಗಳ ನಿಖಿತ ತಮ್ಮ ತೃಯತ್ಯಾಗಳನ್ನು ಹಾಳುಮಾಡಿಕೊಳ್ಳುತ್ತಾರೆ. ಆತನಿಗಾಗಿ ನಾವು ತೆಲನ್ ಮಾಡುವಾಗ ನಾವು ಗುಣಗುಷ್ಟಿರೆ ದೇವರು ಅದನ್ನು ಯಾವ ದೃಷ್ಟಿಯಲ್ಲಿ ದೃಷ್ಟಿಸುವನು? ಯಾರೋಽ ಐಳಿರು ಅತಿ ಇಷ್ಟಪಡುವ ಎಂದು ಬಹುಮಾನವನ್ನು, ಅಂದರೆ ನೀವು ಯಾವಾಗಲೂ ಇಷ್ಟಪಡುವದನ್ನು ನೀಡಿದ್ದಾರೆಂದು ಉಹಿಸಿಕೊಳ್ಳಲಿ. ಹೇಗೂ, ಅದನ್ನು ಅವನು ನೀಡಿದಾಗ, ಅದರ ಬೆಲೆಯ ಕುಲತಾಗಿ ದೂರನ್ನು ನೀಡಿ ಅಥವಾ ಅವನು ನಿಮಗೆ ವಿನಿಸ್ತು ಕೊಡುವದಕ್ಕೆ ಇಷ್ಟಪಡುವದಲ್ಲವೇಂಬ ನೂಜನಿಯನ್ನು ನೀಡಿದರೆ. ತಮ್ಮ ಅಜಣಾಯವೆನು? ಬಹುಶಃ ಆ ಬಹುಮಾನವನ್ನು ನೀವು ನಿರಾಕರಿಸಬಹುದು! ಈಗ ನೀವು ಕರ್ತವ್ಯನ ಕಾರ್ಯವನ್ನು ಮಾಡುವಾಗ ಗುಣಗುಷ್ಟಿ ಮತ್ತು ದೂರನ್ನು ಹೇಳುವಾಗ ಕರ್ತವ್ಯನ ಅಭಿಷ್ಠಾಯವೇ ನಾಗಬಹುದು. ನಾವೆ ಲ್ಲರು ಸ್ವ ಇಷ್ಟೆಯಂದ ತೆಲನ್ ಮಾಡಬೇಕು

ಅಹಾಯಕಾರಿಯಲ್ಲದ ತೆಲನ್! (2:15)

ನಂತರ, ನಾವು ಅಹಾಯಕಾರಿಯಲ್ಲದ ತೆಲನ್ಗಳನ್ನು ಮಾಡಬೇಕು. “ಗುಣಗುಷ್ಟಿಯೂ ಬಿವಾದಬಿಲ್ಲದೆಯೂ ಎಲ್ಲ ನಂಗತಿಗಳನ್ನು ಮಾಡಿಲ” ಎಂದು ಹೊಲನು ಹೇಳಿದ ನಂತರ

(ವಜನ 14), ಅವರು ಮುಂದುವರೆದು, “ಈಗೆ ಸಿಂಪ್ರ ನಿದೋಂಫಿಗಳು ಯಥಾರ್ಥ ಮನಸುಳ್ಳವರಾಗಿದ್ದ ಪತ್ರಬುದ್ಧಿಯಳ್ಳ ಮುಖಜಾತಿಯ ಮಧ್ಯದಲ್ಲಿ ದೇವರ ನಿಷ್ಠಿಂತರಾದ ಮತ್ತಾಗಿರುವಿಲ್” (ವಜನ 15).

ನನ್ನ ಮನೆಯ ನಿವಾಹಣೆಯ ಕೆಲಸಕ್ಕಾಗಿ ಕೆಲವು ಜನರಿಗೆ ಹಣವನ್ನು ನಿಡಿಸ್ತೇ. ಅವರಲ್ಲ ನನಗೆ ಯೋಗ್ಯರು, ವಿವೇಕವುಳ್ಳವರು ಮತ್ತು ಕುಶಲತೆಯಳ್ಳವರ ಅಗತ್ಯತೆಯಾತ್ಮ - ಆದರೆ ನನಗೆ ಅವರ ವ್ಯೇಯತೀಕ್ ಜೀವನದ ಬಗ್ಗೆ ಹೆಚ್ಚು ತಿಳಿದಿರಿಲ್ಲ. ಅನೇಕ ಶ್ರಾವಂಜಿಕ ಕೆಲಸಗಳನ್ನು ದ್ವರ್ಪ ಭಕ್ತಿಯಲ್ಲಿದ ಜನರು ಅವರ ಭಕ್ತಿಗೇ ಹಲಿಣಾಮ ಉಂಟಾಗಿದ ಲೀಕಯಲ್ಲ ಕೆಲಸಗಳನ್ನು ಮಾಡಬಹುದು. ಆದರೆ ಆತ್ಮೀಕ ಕೆಲಸಗಳಲ್ಲ ಈ ಲೀಕ ಮಾಡುವದು ಅನಾದ್ಯ. ಗುಣದಲ್ಲ ಯಾವುದೇ ಕಳಿಂತ ತೊಲೆ ಬಂದರೆ ಕರೆನ ಹೆಸರಿನಲ್ಲ ಮಾಡುವ ಕೆಲಸದ ಪರಿಣಾಮವು ನಿಷ್ಠೆಲವಾಗುತ್ತದೆ.

ಯಾವ ವಿಧವಾದ ಗುಣದ ಅಗತ್ಯತೆ ನಮಗಿದೆ? ಹೊಲನು ಹೊದಲನೆಯಾಗಿ ನಾವು “ನಿದೋಂಫಿಗಳಾಗಿರಬೇಕು” ಎಂದು ತಿಳಿಸಿದನು (ವಜನ 15). ರೀಕ್ ಭಾಷೆಯಲ್ಲ “ನಿದೋಂಫಿ” ಎಂಬ ಹದವನ್ನು “ನಿದೋಂಫಿ” ಎಂಬುದಾಗಿ ಅನುವಾದ ಮಾಡಿರುವದಿಲ್ಲ. 1:10ರಲ್ಲಿಯ ಅರ್ಥವು ಇದಕ್ಕೆ ಸಮಾನವಾಗಿದೆ. ಇಲ್ಲ ನಮಗೆ ಹದದ ಅರ್ಥವನ್ನು “ಕಾರಣ ಅಥವಾ ದಾಳಿನ ಮೂಲ” ಎಂಬುದಾಗಿ ನಕರಾತ್ಮಕವಾಗಿ ತಿಳಿನಲಾಗಿದೆ. *Amemtos* ಇದರಲ್ಲ *memtos* (*memphomai* ಯಂತೆ “ತಪ್ಪು ಕಂಡು ಹಿಡಿಯುವದು”) ಇದಕ್ಕೆ ಘೋವ ಹದವನ್ನು ಸೇಲಿನಲಾಗಿದೆ.¹⁵ ಈ ಹದರಂಥ “ದೊಂಜ ಬಿಲ್ಲದ್” ಎಂಬುದಾಗಿದೆ. ದೇವರ ದೃಷ್ಟಿಯಲ್ಲ ಮಾತ್ರ ದೊಂಜವಿಲ್ಲದವರಾಗಿರಬಹುದು, ಅದು ನಮಗೆ ಕ್ಷಮಾಪಣೆಯಲ್ಲಿ ಕೃಪೆಯಲ್ಲಿ ದೊರಕುತ್ತದೆ. ಈ ವಾಕ್ಯದಲ್ಲ, ಹೇಗೂ, “ಯಾರು ನಮ್ಮ ಕಡೆಗೆ ಕೈ ತೊಲೆ ನದಂತೆ ನಮ್ಮ ಜೀವಿತವನ್ನು ಜೀವಿಸಬೇಕೆಂಬದಾಗಿದೆ.”¹⁶

ಅಲ್ಲ ಹೊಲನು ನಿಲಿಕ್ಕಿನಲಾರದ ಹದವನ್ನು ಉತ್ತರಿಸಿದಿದ್ದಾನೆ: “ನಿಷ್ಠಿಂತ” ಇದನ್ನು ಅನೇಕರು, ಈ ದಿವಸಗಳಲ್ಲ ಇದನ್ನು ಹಟ್ಟಿರಿಲ್ಲ ಅನುಭವ ಇಲ್ಲದಿರುವಿಕೆ, ಮುಗ್ಗಡಿ, ಮತ್ತು ನಿಷ್ಠಿಪಟ ಎಂಬುದಾಗಿ, ನಾವುಗಳು “ಹಾಲಿವಾಜದಂತ ನಿಷ್ಠಿಪಟ”ರಾಗಿರಬೇಕೆಂದು ಕರೆನು ಬಯಸುತ್ತಾನೆ (ಮುತ್ತಾಯ 10:16). ಥಿಂಹಿ 2:15 ಮತ್ತು ಮುತ್ತಾಯ 10:16ರಲ್ಲಿಯ ನಿಷ್ಠಿಪಟ ಎಂಬ ಹದವನ್ನು ರೀಕ್ ಭಾಷೆಯಲ್ಲ *akeraios*, ಎಂದು ಕರೆಯುತ್ತಾರೆ, *kerannumi* ಎಂಬ ನಕರಾತ್ಮಕ ವಾಗಿ ಹಡ. ಅದರ ಅರ್ಥ “ಬಿಶ್ರಣ ಮಾಡಬೇಡ” ರೀಕರು ಇದನ್ನು ದ್ರಾಕ್ಷಾರಸವನ್ನು ಸಿಲರನ್ನು ಬೆರಿಸುವ ಕುಲತಾಗಿ ಉಪಯೋಗಿ ನುಟ್ಟಿದ್ದಾರೆ.¹⁷ ಕೆಟ್ಟದ ರೊಂದಿಗೆ ಬಿಶ್ರಣವಾಗಿದ ಹೃದಯದ ಬಗ್ಗೆ ನಮ್ಮ ಹಾತವು ತಿಳಿನುತ್ತದೆ. NIVಯಲ್ಲ “ಸಿಮ್ಲ” ಎಂಬುದಾಗಿದೆ. ನಾವು ಬಾಕಿರವಾಗಿ ಮಾತ್ರ ಒಳ್ಳಿಯಾಗಿರದೆ (“ದೊಂಜ ರಹಿತರು”), ಅಂತ ರಾಜದಳ್ಯಾಯ ನಿಷ್ಠಿಪಟಗಳಾಗಿರಬೇಕು (“ನಿಷ್ಠಿಂತ”).

ದೊಂಜರಹಿತ ಹಾಗೂ ನಿಷ್ಠಿಂತ ಎಂಬ ಹದವು ಬಿಶ್ರಣಗೊಂಡು, “ನಿಂದೆಗೆ ಒಳಗಾಗದೆ” ಎಂಬುದಾಗಿದ್ದು, ಇದರಲ್ಲ ನಕರಾತ್ಮಕವಾದ ಒಂದು ರೀಕ್ ಘೋವ ಹದವನ್ನು ಅಂದರೆ *mimos*, ಎಂಬ ಹದವನ್ನು “ನಿಂದಿನು,” “ತಪ್ಪು,” ಹಿನ್ನೆಸು ಎಂಬ ಹದಕ್ಕೆ ಬಿಂದಿ ಉಪಯೋಗಿಸಿದ್ದಿದೆ.¹⁸ ನಿಂದೆಗೆ ಒಳಗಾಗದಂತೆ ಕೈಸ್ತ ಜೀವನವನ್ನು ಜೀವಿಸಬೇಕೆಂದು ಮುಂತಿಳಿಸಲಾಗಿದೆ. ಕೆಲವರು ಇದನ್ನು ತರಸ್ಸುಲಿಸಬಹುದು, ಆದರೆ ಲೊಕವನ್ನು ಹೊಲನು ಪತ್ರಬುದ್ಧಿ ಮತ್ತು ಮುಖಜಾತನ ಎಂದು ಬಣ್ಣಿಸಿದ್ದಾನೆ. ದ್ವರ್ಪ ಭಕ್ತಿ ಇಲ್ಲದ ತ್ರಂಜಂಜದಲ್ಲ ನಾವು ಲೊಕದಲ್ಲ ಪ್ರಭಾವವನ್ನು ಜೀರುವದಲಿಂದ, ವ್ಯಾತ್ಯಾಸಗಳನ್ನು ಉಂಟಮಾಡುತ್ತೇವೆ ಎಂದು ತಿಳಿಯಾಗುತ್ತಾರೆ? ಅವರು ಕತ್ತಲಾದ ಲೊಕವನ್ನು ಕ್ರಾಸಿ ಬೆಳಕಿನ ರಾಜ್ಯವನ್ನು ಸೇಲಕೊಳ್ಳಬೇಕೆಂದ ಹೇಳುವದಲಿಂದ, ವ್ಯಾತ್ಯಾಸ ಉಂಟಾಗುತ್ತದೆ (ಹೊಲೊನ್ನೆ 1:13).

ನನ್ನ ತಂದೆಯು, ರ್ಯಾತನಾಗಿದ್ದಲಿಂದ, ಒಂದು ದಿನ ನನ್ನನ್ನು ಓಕ್ಕಾಹೋಮದ ಜಾತಿಗೆ

ಕರೆದೊಯ್ದಿದ್ದರು. ನನ್ನ ಜೀವಿತೆಯಲ್ಲ ಹೂಡಿಗಳೊಂದಿಗೆ ಇರಲು ಇತರ ವಿದ್ಯಾರ್ಥಿಗಳನ್ನು ಕರೆತೆಂದಿದ್ದರು, ನಂತರ ನಮ್ಮ ಹೂಡಿಗಳಲ್ಲ ಉತ್ತಮವಾದದಕ್ಕೆ ಬಹುಮಾನವು ದೋರೆ ಯಲ್ಲತ್ತು. ನಮ್ಮನ್ನು ಅವರು ಈ ಸ್ಥಳದಲ್ಲ ಅನೇಕ ದಿವಸಗಳ ಕಾಲ ಜಟಿಸ್ತು. ತಾವು ತಮ್ಮ ಬೋಳಿಸುವ ಕರೆವ್ಯಾಪ್ತಿ ಹಿಂದಿರಿದ್ದರು; ಮತ್ತು ಅವರು ಸ್ವಫ್ರೇಯ ದಿನದಂದು ಮಾತ್ರ ಹಿಂದಿರುಗುವಲಿದ್ದರು. ಅವರು ಹೊರಡುವಾಗ “ರೋಹರ್” ಹೆಸರನ್ನು ಬರೆದಿದ್ದ ಮೇಲಂಗಿಯ ಕಡೆಗೆ ಬೋಷ್ಟು ಮಾಡಿ ತೋಲಿಸಿ, “ಅದನ್ನು” ನಿನ್ನ ಮರೆಯಬೇಡ ಎಂದರು, ಅದು ಅವರ ಹೆಸರು ನಹ ಅಗಿರುತ್ತದೆ ಎಂದು ನೆನಹಿಸಿದರು. ಅದರಿಂದ್ದು ಅದರ ಅರ್ಥ ಸ್ವಫ್ರೇವಾಗಿತ್ತು ಅವರ ಗೃಹಿನಿಗಳ ನಾನು ಮಾಡುತ್ತಿದ್ದ ಕಾಯೆಗಳು, ಅವರ ಹೆಸರನ್ನು ನಹ ಶ್ರೀಜಿಂಜನುತ್ತಿತ್ತು. ಅದೇ ಲಿತರಿಯಲ್ಲ ನಾಪುಗಳ ಮಾಡುವಂತ ಕಾಯೆಗಳಲ್ಲ ತಂದೆಯನ್ನು ಜಂಜನುತ್ತೇವೆ - ಅದು ಮೆಷ್ಟಿಗೆ ಹಾತ್ರವು ಅಥವಾ ಅಹಾತ್ರದ ಕಾಯೆವೂ ಆಗಿರಬಹುದು. ಅದುದಿಂದ ನಮ್ಮ ನಾವೆಜನಿಕ ಜಿಳಿವಿದಲ್ಲಿ “ಎಲ್ಲರ ದೃಷ್ಟಿಯಲ್ಲ ಯಾವುದು ಗೌರವವಾದದ್ದು ಅದನ್ನೇ ಯೋಚಿಸಿ ನಾಧಿಸಿಲ್” (ರೋಹಮಾತ್ರರ 12:17; ಫಿಳಿಪ್ಪಿ).

ನಾವು ನಿಂದೆಗೆ ಒಳಗಾಗಿದ್ದರೆ, ನಾವು ಲೋಕದೊಳಗೆ “ಹೋಳಿಯುವ” ಜ್ಯೋತಿ ಮಂಂಡಲಗಳಿಂತೆ ಇರುವೆವು ಫಿಳಿಪ್ಪಿ 1:15: “ಬೀಳಕು” ಎಂಬ ಹದಕ್ಕೆ ರ್ರೀಕ್ ಭಾಷೆಯಲ್ಲ “ಬೀಳಕಿನ ಮಂಡಲ” ಎಂದು ತಿಳಿನಲಾಗಿದೆ: (ಸೆಂಟ್ ಜ್ಯಾಲಾಯಂಟ್) ಅದು ಆಕಾಶದಲ್ಲಿರುವ ಸೂರ್ಯ, ಜಂಡ್ರ ಮತ್ತು ನಕ್ಷತ್ರಗಳ ಎಂಬುದಾಗಿದೆ (ಆದಿಕಾಂಡ 1:14-18). ಈಕ್ಕಹೋಳ ಮದ ಬೀಳಿಗೆಯ ರಾತ್ರಿಗಳನ್ನು ನಾನು ನೆನಪುಮಾಡಿಕೊಳ್ಳುತ್ತೇನೆ. ನಾನು ಹಜ್ಞಾಯಲ್ಲ ಜಿಂಜಿ ನುವರನಾಗಿ ರಾತ್ರಿ ನಮಯಿದಲ್ಲ ಹೊರಗಡೆ ಮಲಗುತ್ತಿದ್ದೆ. ಆಗ ನಾನು ನಕ್ಷತ್ರಗಳನ್ನು ಗಮನಿಸಿ - ನಾನು ಮಲಗುವವರೆಗೆ, ನಕ್ಷತ್ರದ ಕಿರಣಗಳು ಆಕಾಶದಲ್ಲಿ ಜದಲಿರುವದನ್ನು ನೋಡುತ್ತೀದೆ.

ವಜನ 15ರ “ಬೀಳಕಿನ ಮಂಡಲ”ದ ಹಿನ್ನೆಲೆಯಾದ ಕತ್ತಲೆಗೆ, ವರ್ತುಳಿಯ ಮತ್ತು ಮೂರಳ ಜಾತಿಯ ಎಂಬ ಹದಗಳನ್ನು ಗಮನಿಸಿ. CJBಯಲ್ಲ ವರ್ತುಳಿ ಎಂಬುದಕ್ಕೆ ಬದಲಾಗಿ “ತಿರುಜಿದ್” ಎಂದು, NIVಯಲ್ಲಿರುವ ಮೂರಳ ಎಂಬುದಕ್ಕೆ “ಭೃಷ್ಟೆ” ಎಂದಿರುತ್ತದೆ. ಹಳೇ ಒಡಂಬಿಕೆಯಲ್ಲ ಇನ್ನಾಯೆಲ್ಲವೂ ಅಭಿಧೇಯತೆಯ ಕುಲತಾಗಿ ಇದೇ ವ್ಯಾಖ್ಯಾನವನ್ನು ಮಾಡಲಾಗಿದೆ (ಧರ್ಮೋಹದೇಶಕಾಂಡ 32:5). ಈ ಲೋಕದಲ್ಲ ಇರುವ ಭೃಷ್ಟತೆಯ ಕುಲತಾಗಿಯೂ ಕೆಲವು ನಾಲಿ ನಾನು ಯೋಜನುತ್ತೇನೆ. ಅದರೆ ಲೋಕವು ಯಾಬಾಗಲು “ವರ್ತುಳಿಯಂದಲೂ ಮತ್ತು ಮೂರಳತನದಿಂದಲೂ” ಇರುವದಾಗಿರುತ್ತದೆ (ಸೋಳಿಲ ಮತ್ತಾಯ 17:17; ಅರ್ಥಾಸ್ತಲರಕ್ತಪ್ರಯಾಗ 2:40). ಒಂದು ಚೇಳಿ ಲೋಕದಲ್ಲ ವರ್ತುಳಿ ಮತ್ತು ಮೂರಳ ಇಲ್ಲದ ಇದ್ದಿದ್ದರೆ, “ನನ್ನ ಈ ಬೀಳಕಿನ” ಅವಶ್ಯವಿರಲಿಲ್ಲ ಎಂದು ತಿಳಿಯತ್ತೇನೆ.¹⁹ ನಮ್ಮ ನುತ್ತುಲಾ ಸೂರ್ಯನ ಶ್ರುತಾಶ ಇರುವುದಾದರೆ, ಜಿಕ್ಕು ದೀಪದ ಬೀಳಕಿನ ಅವಶ್ಯವಿರುವದಿಲ್ಲ. ಲೋಕದಲ್ಲ ಕತ್ತಲು ಹೆಚ್ಚಾಗುವಾಗ, “ಬೀಳಕಿನ” ಮಂಡಲದ ಅಗತ್ಯಕೆ ಹೆಚ್ಚಾಗುತ್ತದೆ - ಆ “ಬೀಳಕು” ಹೋಳಿಯಾವುದಕ್ಕೆ ಪ್ರಾರಂಭನುತ್ತದೆ.

ನಷ್ಟಭರೆಯಂದ ಕೆಲನ ಮಾಡಿ! (2:16)

ನಾವು ನಷ್ಟಭರೆಯಂದ ಕೆಲನಮಾಡಬೇಕು. 14ನೇ ವಜನದ ವಾಲ್ಯವು ಇನ್ನೂ ಅಂತ್ಯಗೊಂಡಿರುವದಿಲ್ಲ. ಫಿಳಿಪ್ಪಿಯವರು “ಜ್ಯೋತಿಮಂಂಡಲಗಳಿಂತೆ ಹೋಳಿಯ ಬೇಕು” ಎಂದು ತಿಳಿಸಿದ ನಂತರ ಹೊಲನು, “ನಿಂತು ಜೀವ ವಾಕ್ಯವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಿ” ಎಂದನು (ಪಜನ 16:೧). ಈಗ ಹೇಳಿಕೆಯು “ಬೀಳಕಿನ ಮಂಡಲದಿಂದ” ಕೈಯಲ್ಲ ಹಿಡಿದುಕೊಳ್ಳಬೇಕಿಗೆ ಬದಲಾಗುತ್ತಿದೆ. ಒಬ್ಬನು ಬಾಜೆನ್ನು ಕೈಯಲ್ಲ ಹಿಡಿದಿರುವದನ್ನು ನಾನು ನೆನಪುಮಾಡುತ್ತೇನೆ ಅಂದರೆ ಇತರಿಗೆ, ಬೀಳಕನ್ನು ಸಿಡುವುದು - ಮತ್ತು ಅವರನ್ನು

ಮಾರ್ಗ ಅಲಯುವಂತೆ ಮಾಡುವುದು “ಗಟ್ಟಿಯಾಗಿ ಹಿಡಿಯುವುದು” ಅಂದರೆ “ಮುಂದಾಗಿ ಹಿಡಿಯುವದಾಗಿ” ಎಂಬುದಾಗಿದೆ.²⁰ ಇವರೆಡು ಅಂಶವನ್ನು ಒಟ್ಟಿಗೂಡಿಸಿ: ನಾವು ಬೀಳಕನ್ನು ಭದ್ರಪಾಗಿ ಹಿಡಿಯುವದರ ಮೂಲಕ, ಇತರರು ನೋಡಿ ಹಿಂಬಾಳನುವದಕ್ಕೆ ನಾಧ್ಯವಾಗುತ್ತದೆ.

ನಾವು “ಜೀವದಾಯಕ ವಾಕ್ಯವನ್ನು” ಭದ್ರಪಾಗಿ ಹಿಡಿದುಕೊಳ್ಳಬೇಕು. “ಜೀವದಾಯಕ ವಾಕ್ಯ ಅಂದರೆ, ದೇವರ ವಾಕ್ಯವೇ.” ಕೀರ್ತನಗಾರನು ಅದನ್ನು ಮಾರ್ಗಕ್ಕೆ ದೀಪ ಎಂದು ತರೆದಿರುವನು (ಕೀರ್ತನೆ 119:105). ಅದು ಜೀವ ಸಿಂಡುವ ವಾಕ್ಯವಾಗಿದೆ. NCV ಯಾಕೆಂದರೆ “ಅದು ಆತ್ಮೀಯ ಜೀವವನ್ನು ನಿರ್ದುತ್ತೇದೆ.” ಯೀಣನು ತೀಸ್ತನು ನಹ “ಜೀವದಾಯಕ ವಾಕ್ಯ” ಎಂದು ಕೆಲವು ಬರಹಗಾರರು ತಿಜಿಸಿದ್ದಾರೆ (1 ಯೋಹಾನ 1:1). ಈ ಎರಡು ಅಂಶಗಳಲ್ಲಿ ಒಂದು ಜಿಕ್ಕು ವ್ಯಾಖ್ಯಾನವಿದೆ. ಹೇಗೆ ಒಡಂಬಡಿಕೆಯನ್ನು ನಾವು ಹಿಡಿದುಕೊಳ್ಳಬೇಕೆಂದು ಜಿಂಟಿ ಜಿವ ವಾಕ್ಯವಾಗಿದ್ದಾನೆ ಎಂದು ಅಲಯಲು ಕಷ್ಟವಾಗುತ್ತದೆ. ನಾವು ಹೇಗೆ ವಾಕ್ಯವನ್ನು ಧ್ಯಾಧವಾಗಿ ಹಿಡಿಯುತ್ತೇವೆ - ಅಥವಾ - ಮುಂದಾಗಿ ಹಿಡಿಯುತ್ತೇವೆ? ನಮ್ಮ ಜೀವಿ ತದಿಂದಲೇ (ಮತ್ತಾಯ 5:14-16), ಮತ್ತು ನಮ್ಮ ತುಂಬಿ ಮೂಲಕವಾಗಿಯೂ (ಮತ್ತಾಯ 28:18-20). ಹಾಗ್ಯಾರ್ಥಿಕಾರ್ಯಾರ್ಥರವರ ಶ್ರೀಕಾರ ಫಿಲಹಿಯವರು “ತುನಂಗಿನುವದರಲ್ಲಿ ತಿಳಿವಜಿಕ್ಕಬ್ಬಿಷ್ಟುಪರಾಗಿರಬೇಕು”²¹ ಎಂಬ ಬೋಧನೆ ಹೊಲನಾದ್ದು ಎಂದು ತಿಜಿಸಿದ್ದಾರೆ - ಅದಕ್ಕೆ ನಾನು ಬೋಧನೆ ಯಿನ್ನು ಸೇಲಿಸುತ್ತೇನೆ.

ಧ್ಯಾಧವಾಗಿ ಹಿಡಿದುಕೊಳ್ಳಬೇಕು ಕುಲತು ತನ್ನ ಓದುಗಳಿಗೆ ಹೊಲನು ಇತರೆ ಸಹಾಯವನ್ನು ಮಾಡಿರುವನು: “ನಿಂತು ಹೇಗೆ ನಡೆದರೆ ನಾನು ಕೆಲನ ಸಾಧಿಸಿದ್ದ ವ್ಯಾಧಿವಲ್ಲ, ನಾನು ಶ್ರಯಾನ ಪಟ್ಟಣ್ಣ ವ್ಯಾಧಿವಲ್ಲ ಎಂಬ ಉತ್ಸಾಹವು ತೀಸ್ತನು ನಿನದಲ್ಲ ನನಗೆ ಉಂಬಾಗುವದ್ದು” (ವಜನ 16:ಜ). “ತೀಸ್ತನ ನಿನು” ಎಂಬುದು - ತೀಸ್ತನು ನಾಯಾಧಿಪತಿಯಾಗಿ ಬರುವ ದಿನದ ಕುಲತಾಗಿರತ್ತದೆ. ಆ ದಿನದಲ್ಲಿ ಹೊಲಸಿಗೆ “ಶ್ರಭಾವವು” ಉಂಬಾಗುತ್ತಿತ್ತು. NIVಯಲ್ಲ “ಹೆಚ್ಚಿಂ” ಎಂಬುದಾಗಿರುತ್ತದೆ. ಹೊಲನು ತನ್ನಿಂದ ಹೆಚ್ಚಿಂ ಪಡಲು ಬಯಸನಾಲ್ಲ (ಗುಳಾತ್ಯ 6:14 ನೋಡಿ), ಆದರೆ ಫಿಲಹಿಯವರ ಕುಲತಾಗಿ ಹೆಚ್ಚಿಂ ಪಡಲು ಬಯಸಿದನು - ಅಂದರೆ ಅವರಾಲ್ಲದ್ದ ಧ್ಯಾಧತೆ ಮತ್ತು ನಂಬಿಗಳಿಂದಯ ಕುಲತಾಗಿದೆ.

ಅವರು ಅ ಲೀತಿಯಲ್ಲಿ ಇದ್ದಾರಿದಲ್ಲಿ ಹೊಲನ ಶ್ರಯಾನವು ವ್ಯಾಧಿವು, ಮತ್ತು ಅವನ ನಾಧನೆಯ ವ್ಯಾಧಿವಾಗಳಲ್ಲ. ಈ ಹೆಚ್ಚಿಂಯಲ್ಲಿ ಎರಡು ನಂಬಿಗಳನ್ನು ನೋಡುತ್ತೇವೆ. ಮೂದಲನೆಯದಾಗಿ, ಒಬ್ಬನು ಓಡುವದರಲ್ಲ ನಾಕಷ್ಟು ಶ್ರಮವಹಿಸಿದರು, ಅಂತ್ಯದಲ್ಲಿ ಅನಹೆನಾಗಿ ಉಳಿಯಬಹುದು. ಅವನ ಓಟ “ವ್ಯಾಧಿವಾಯಾತು” ಎರಡನೆಯದಾಗಿ ಒಬ್ಬ ನುಲಿತ ಕುಶಲ ಕಬ್ರಿಯ ತಾನು ಶ್ರಯಾನಪಟ್ಟಿ ಸಿಬ್ರಿಸಿದ ವನ್ನುವು, ಮಾರಾಟವಾಗಿದ ಪಲ್ಲಿತಿ. ಹೊಲನು ಗುಡಾರ ನೇಯಿವರಾಗಿದ್ದಲಿಂದ (ಅಂತ್ಯಾನ್ತಲರಕ್ತಶರ್ಗಳ 18:2, 3), ಅದರ ಕುಶಲತೆಯ ಬಗ್ಗೆ ತಿಜಿದವನಾಗಿದ್ದನು. ಯಾವುದೇ ಬಿಧಾದ “ಶ್ರಯಾಸದ” ಕುಲತು ಹೊಲನ ಮನಸ್ಸಿನಲ್ಲದ್ದರು, ಅವನ ಧೃಷ್ಟಾಂತದಲ್ಲದ್ದರು, ಅದು “ವ್ಯಾಧಿವಾಗಿತ್ತು” ಇಲ್ಲ ಹೊಲನು ತನ್ನ ನಂಬಿಗಳಿಂದಯ ಅಥವಾ ನಾಶನದ ಕುಲತು ಮಾತನಾಡುತ್ತಿಲ್ಲ ಎಂದು ನಾನು ಹೇಳಲು ಭಯಹಡುವದಿಲ್ಲ. ತನ್ನ ರಕ್ತಹಣಿಯಲ್ಲ ಅವನಿಗೆ ಹೇಗೆ ಭರವಸಿತ್ತು (ಫಿಲಹಿ 1:21, 23). ಬದಲಾಗಿ, ಅವನು ಫಿಲಹಿಯವರಿಗಾಗಿ ವ್ಯಯ ಮಾಡಿದ ನಮಯ ವ್ಯಾಧಿವಾಗಳ ಎಂಬುದಾಗಿದೆ.

ಹೊಲನ ಜಿಂತನೆಯನ್ನು ನಾನು ಅಲಯುತ್ತೇನೆ. ನಾನು ಅಪ್ರುಗಿಗಾಗಿ ದೇವಲಿಗೆ ಸ್ನೇಹಿತ್ಯಮಾಡುತ್ತೇನೆ. ನಾನು ನಂಬಿಗಳನ್ನಿಗೆ ಇದನ್ನು ಬೋಧಿಸಿದ್ದೇನೆ, ಆದರೆ ವ್ಯಾಖ್ಯಾನಗಳನ್ನು ಹೊಂದಿದವರಿಗಾಗಿ ಈ ನಂಬಿಗಿಂದ ದೂರ ಹೋಗಿರುವವರಿಗಾಗಿ ನಾನು ದುಃಖಪಡುತ್ತೇನೆ. ಇಂಥವರ ಜೊತೆಯಲ್ಲ ಹೆಚ್ಚಿಂ ನಂಬಿಯವನ್ನು ನಾನು ಕಳೆದಿರುತ್ತೇನೆ, ಅವರನ್ನು ವ್ಯಯಕ್ಕಿರುತ್ತೇನೆ.

ವಾಗಿ ಹೋಳಿಸಿ, ಅಲ್ಲತೆಜಿಸಿದ್ದೇನೆ. ನನ್ನ ಸಬ್ರಿಯವರು ದೇವರ ಅನೇಕನ್ಯತೆಯಂದ ದೂರವಾಗಿ ಹೋಳಿದ್ದರು ಎಂಬ ವಿಷಯವು ನನ್ನನ್ನು ಜಿಂತಾಕ್ಷಾಂತನಾಗಿ ಮಾಡುತ್ತದೆ. ಇದರ ಪರಿಣಾಮವಾಗಿ, ಹೊಲನು, ಫಿಅಪ್ಪಿಯವರಲ್ಗೆ, “ನಿಂತು ದೃಢಜಿತ್ತದಿಂದ ಕಾರ್ಯನಡಿಸದೆ ಹೋಳಿದರೆ, ಅದು ನನ್ನ ರಕ್ಷಣೆಯ ಮೇಲೆ ಪರಿಣಾಮ ಜೀರುವದಿಲ್ಲ - ಆದರೆ ಅದು ನನ್ನ ಹೃದಯವನ್ನು ಮುಲಯುತ್ತದೆ ಎಂದು ತಿಳಿಸುತ್ತಾನೆ!”

ನಂತೋಣವಾಗಿ ಕೆಲನಪಾಡಿ! (2:17, 18)

ವಾಕ್ಯದ ಕಡೆಯ ವರ್ಜನಗಳಲ್ಲ, ಫಿಅಪ್ಪಿಯವರಿಗಾಗಿ ಅವನು ಹಟ್ಟ ಶ್ರಯಾಸವು ವ್ಯಧವಾಗಿಲ್ಲ ಎಂಬ ನಂತಾಜನೆಯನ್ನು ನಿಂತಿರುವನು ಮತ್ತು ಅವರು ನಂತೋಣ ದಿಂದ ಜೀವಿಸಬೇಕೆಂದು ವಾಕ್ಯವು ಅಂತ್ಯೋಖ್ಯತ್ವದೆ. ಗ್ರೀಕ್ ಹದದಲ್ಲ “ನಂತೋಣ” ಎಂಬುವ ಪದವನ್ನು ವರ್ಜನ 17 ಮತ್ತು 18ರಲ್ಲ ನಾಲ್ಕು ನಾಲ್ಕು ನಂತಾದಿನಲಾಗಿದೆ. (ನಂತೋಣ ಮತ್ತು ಅನಂದ ಎಂಬುದು ಮೂಲ ಪದವಾಗಿದೆ.) ನಷ್ಟಿಸಿ ನಕಲ ಹಲಸ್ಟಿತಿಯಲ್ಲಾ ನಾವು ನಂತೋಣ ಪ್ರಭ್ರಾಹಿರಬೀಳು - ಅದು ನಷ್ಟಿಸಿ ಕೆಲನವನ್ನು ಒಳಗೊಂಡಿರುತ್ತದೆ.

ವರ್ಜನ 17 ಮತ್ತು 18ನ್ನು ರಾಲ್ಟ್ ಮಾರ್ಟಿನ್‌ರವರು, “ಪ್ರೋತ್ಸಾಹಕ್ಕೆಯ ವ್ಯಯಕ್ಕಿರುವಾದ ನಾರಾಂಶದ ಉಲ್ಲೇಖ ಎಂದು ತಿಳಿಸಿರುವರು,”²² “ಯಜ್ಞವನ್ನು ದೇವರಿಗೆ ಅಹಿನುವ ಸೇವೆಯಲ್ಲ ನಾನೇ ಹಾನ ಪ್ರವ್ಯಾಹಾಗಿ ಅಹಿನೆತನಾಗಬೇಕಾದರೂ ನನಗೆ ನಂತೋಣ” ಹಾಗೆಯೇ “ನಿಂತು ನಂತೋಣಿಸಿಲ ನನ್ನೊಂದಿಗೆ ನಂತೋಣಿಸಿಲ.”

ಯಾಜಕನು ಅಹಿನುವ ಯಜ್ಞದ ಜಿತ್ತಣವನ್ನು ಹೋಲನು ಈ ವರ್ಜನದಲ್ಲ ತಿಳಿಸಿರುವನು. ಅವನು ತನಗೆ ತಾನೇ “ಹಾನ ಪ್ರವ್ಯಾಹಾಗಿ” ಅಹಿನೆತನಾಗಿ ಈ ಕುಲತು ಮಾತಾಡುತ್ತಿದ್ದಾನೆ. ಅದರ ಮೂಲ ಅಥವ “ಹೊಯ್ಲುಡುವರು” ಎಂಬುದಾಗಿ. ಅದರೆ ಕ್ರಿಯಾಹದದಲ್ಲ ಇದನ್ನು “ಹಾನಪ್ರವ್ಯಾಹ ಯಜ್ಞ” ಎಂಬುದಾಗಿ ಕರೆಯಲಾಗಿದೆ. ಅಥವಾ ಉಯ್ಯುವು ಯಜ್ಞ,²³ ಯೆಹೂದ್ಯರ ಮತ್ತು ಅನ್ಯರ ಅಜಾರಗಳಲ್ಲ ಇದು ನಾಮಾನ್ಯವಾಗಿತ್ತು. (ಯೆಹೂದ್ಯರ ಯಜ್ಞದ ಕುಲತು ಅರಣ್ಯಕಾಂಡ 15:5, 7, 10; 28:7, 14; ಹೊಯ್ಲೆಯ 9:4ನ್ನು ನೇಡಿಲ.) ಹೋಲಿಸಿಗೆ ಅತಿ ಸಬ್ರಿಯವರಿದ್ದ ಮರಣದ ಕುಲತು ಹೋಲನು ತಿಳಿಸುತ್ತಿದ್ದನು. ಅವನು ರೋಮಾಯಾದಲ್ಲ ಎರಡನೆಯ ನಾಲ್ಕು ಸೆರೆಮನೆಗೆ ಒಳಗಾದಾಗ, ಇದೇ ಅಭಿಷ್ಯಾಯನ್ನು ಜಿಂಜಿಸಿದ್ದನು (2 ತಿಂಡಿ 4:6). ಅದನ್ನು ವರ್ತಮಾನ ಕಾಲದಲ್ಲ ತಿಳಿಸಿದ್ದಾನೆ, ಅವನ ಮರಣದ ಬಿಧವನ್ನು ತಿಳಿಸಿರುವನು. ಹೇಗೂ, ಹೋಲನು ತನ್ನ ಮರಣವು ಅವನ ತಲೀಯನ್ನು ದೇಹದಿಂದ ಬೇಕಂಡಿಸುವ ಮರಣದ ಕುಲತು ಯೋಜಿಸುತ್ತಿದ್ದನು. ಅದು ಅವಸಿಗೆ ಭಯವನ್ನು ಉಂಟುಮಾಡೆ, ಗೌರವವನ್ನೇ ನೂಡಿಸುತ್ತಿತ್ತು, ಇದಲಂದ ಉಂಟಾಗುವ ರಕ್ತಪು ಅವನು ದೇವರ ಮುಂದೆ, ನುಲಿದ ಹಾನ ಪ್ರವ್ಯಾಹ ಯಜ್ಞವಾಗುತ್ತಿತ್ತು.

ಹೋಲನು ಯಾಜಕನ ಕರ್ತವ್ಯವನ್ನು ಇಲ್ಲ ಮುಂದುವರಿಸುತ್ತಿದ್ದಾನೆ. “ಹಾನ ಪ್ರವ್ಯಾಹ ಯಜ್ಞ” ಅಂದರೆ “ಯಜ್ಞ ಮತ್ತು ಸೇವೆಯ” ಮೇಲೆ ನುಲಿಯತ್ತು ಇರುವಂತೆ ಹಲಸ್ಟಿತ ಅದು ಫಿಅಪ್ಪಿಯವರ ನಂಜಕೆಯಾಗಿತ್ತು. NIVಯಲ್ಲ “ನಂತಾಜಿಯಂದ ಉಂಟಾಗುವ ಯಜ್ಞ ಮತ್ತು ಸೇವೆ” ಎಂಬುದಾಗಿದೆ. “ಫಿಅಪ್ಪಿಯವರ ನಂಜಕೆ ಅಂದರೆ ಅವರು ಕ್ರಿಸ್ತನನ್ನು ನಂಜ, ಭರವನವಿಟ್ಟಿದ್ದು ಮಾತ್ರವಲ್ಲ. ಕಾರ್ಯಗಳ ಮೂಲಕ ವಾಗಿ ಅವರ ನಂಜಕೆಯ ನಾಧರಗೆಂಡಿತ್ತು,”²⁴ ಅವರ ನಂಜಕೆಯ ಬಿಧೀಯತೆಯ, ನುಲಿಯಲ್ಪಟ್ಟ ಯಜ್ಞದಂತಿತ್ತು ಎಂದು ಹೋಲನು ತಿಳಿಸಿರುವನು (ರೋಮಾಪುರ 12:1, 2; ಫಿಅಪ್ಪಿ 4:18; ಇಜ್ಯಾಯ 13:15, 16). ಅವನ ನುಲಿಯಲ್ಪಡುತ್ತು ಇದ್ದಂಥ ಯಜ್ಞವು, ಫಿಅಪ್ಪಿಯವರ ತಾಗಿದ ಜೀವಿತವನ್ನು ಒಡಗೂಡಿ ದೇವರಲ್ಗೆ ನಂತರ ಕರ್ತವ್ಯವಾಗಿತ್ತು.

ಹೋಲನು ತನ್ನ ಮರಣದ ಕುಲತಾಗಿ ಯೋಜಿಸುವವಾಗ, ಅದು ಅವನ ದುಃಖಕ್ಕೆ

ಕಾರಣವಾಗಿತ್ತೇ? ಇಲ್ಲ, ಅದು ನಂತೋಣಕ್ಕೆ ಕಾರಣವಾಗಿತ್ತು. “ನಾನು ಹಾನ್ ಪ್ರವೃತ್ತಾಗಿ ಅಹಿಂಸಾಗಬೇಕಿದ್ದರೂ ... ನನಗೆ ನಂತೋಣ, ನಿಮ್ಮೆಲ್ಲರ ಕೂಡ ನಂತೋಣ” (ಫಿಳಿಪ್ಪಿ 2:17). ಯಾಕಂದರೆ, ಅವನ ಮರಣದ ನಂತರ, ತನ್ನ ರಕ್ಷಣೆ ಬಜ ಹೊಗೆಯದಕ್ಕಿದ್ದನು (1:23). ಅವನ್, ಮರಣವು ಫಿಳಿಪ್ಪಿಯವರೆ ದ್ಯಾಹಿವನ್ನುಂಟು ಮಾಡುತ್ತಿತ್ತು ಎಂದು ಅವನು ತಿಳಿದಿದ್ದನು. ಎಷಟ್‌ಲ್ರೆಡಿತನ ಅನಾರೋಗ್ಯದ ಸುಧಿಯನ್ನು ಅವರು ಕೇಳಿದಾಗಲೀ ಅವಲಗೆ ದ್ಯಾಹಿ ಉಂಟಾಗಿರುವಾಗ ಫಿಳಿಪ್ಪಿ 2:26, 28ರಣ್ಣ ಇದನ್ನು ತಿಳಿಸಲಾಗಿದೆ. ಹೊಲನ ಮರಣದ ಸುಧಿಯ ಅರವನ್ನು ಇನ್ನು ಹೆಚ್ಚಿನ ದ್ಯಾಹಿಕ್ಕೆ ತಳೆ ಮಾಡುತ್ತಿತ್ತು? ಅದುದಲಿಂದ ಅವರು ನಂತೋಣಹಡಬೇಕಿತ್ತು: “ಹಾಗೆಯೇ, ನಿಂದ್ರೂ ನಂತೋಣಿಸಿಲಿ, ನನೆನ್ನೊಂದಿಗೆ ನಂತೋಣಿಸಿಲಿ.” NIVಯಲ್ಲ “ಸೀವ್ರೂ ನಹ ನನೆನ್ನೊಂದಿಗೆ ಆನಂದವಾಗಿ ನಂತೋಣಿಸಿಲಿ” ಎಂಬುದಾಗಿದೆ.

ಹಂಜಿಕೊಂಡ ನಂತೋಣದ ಕುಲತು ನಮ್ಮ ಹಾತವು ಅಂತ್ಯಗೊಳ್ಳುತ್ತದೆ. ಈ ಕೆಲನದ ಕುಲತ ವಿವರಣೆಯನ್ನು ನಾನು ಒಂದು ಆಲೋಚನೆಯಿಂದ ಅಂತ್ಯಗೊಳಿಸುತ್ತೇನೆ. ಕೈಸ್ತ ರಾದ ನಮಗೆ ಏನೇ ನಂಭವಿಸಿದರೂ, ನಾವು ನಂತೋಣವಾಗಿರಬೇಕು (ಕೀರತಿನೆ 118:24). ದ್ಯಾಹಿದ ನಮಯವು ಖ್ರಿಸ್ತವಾಗಿರಬಹುದು. ಹೊಲಸಿಗೂ ಉಂಬಾಯಿತು (ಫಿಳಿಪ್ಪಿ 3:18; 2 ಕೊಲಿಂಥ 2:4) - ಅದರೆ ನಮ್ಮ ಉಧಿಂಬಿಕ ನ್ನಾನವು, ನಂತೋಣವೇ ಆಗಿರಬೇಕು. ಕೈಸ್ತರು ಒಂದು ಕುಲಗಳ ನಾಯಯಿಂತೆ ಇರಬೇಕು ಎಂದು ಒಬ್ಬರು ತುಸಂಗಿಸಿದ್ದಾರೆ. (ಕುರುಬರ ನಹಾಯಕ್ಕೆ ತರಬೇತಿಗೊಂಡ ನಾಯ) ಒಬ್ಬ ಕೇಳಿಗನು ಅದರ ವಿವರಣೆಯನ್ನು ಬಯಸಿದ್ದು. ಅದಕ್ಕೆ ತುಸಂಗಿಯು “ಯಾವುದೇ ನಂದಭ್ರಂದಳ್ಳಯು, ಆ ನಾಯಯು, ತನ್ನ ಯಜಮಾನನ ಅಷ್ಟಣೆಯನ್ನು ನೆರವೇಣುತ್ತದೆ - ಅದು ತಣ್ಣಿಗೆ ಅಥವಾ ಬೆಳ್ಳಿಗಿನ ನಮಯವಿರಬಹುದು. ಒದ್ದೆ ಅಥವಾ ಒಬ್ಬ ಹವೆಯ ನಮಯವಿರಬಹುದು, ಕೆಲನ ಸುಲಭವಾಗಿರಣ ಅಥವಾ ಕಷ್ಟಕರ ವಾಗಿರಣ, ಅದು ಕೆಲನವನ್ನು ಮಾಡಲೇ ಬೇಕು. ನಾನು ಆ ಕುರುಬನ ನಾಯಯಲ್ಲ ಇರುವಂಥ ಒಂದು ಪ್ರಮುಖವಾದ ಗುಣವನ್ನು ಮೆಚ್ಚಿದೆನೆಂದರೆ, ಅದು ತನ್ನ ಕೆಲನವನ್ನು ಮುಗಿಸಿದ ನಂತರ, ತನ್ನ ಯಜಮಾನನ ಬಜಗೆ ಹಿಂದಿರುಗುತ್ತದೆ - ಅಲ್ಲ ತನ್ನ ಬಾಲಪನ್ನು ಅಲ್ಲಾಡಿಸುತ್ತದೆ!” ನಾವು ನಂತೋಣವಾಗಿ ಕೆಲನಮಾಡಬೇಕು.

ಮುಕ್ತಾಯ

ದೇವರು ನಮಗೆಲ್ಲಿಗೂ ಕೆಲನವನ್ನು ಸಿಡಿರುವನು. ಯಾವ ಲೀಟಿಯಲ್ಲ ಅದನ್ನು ನಾವು ಮಾಡಲು ಬಯಸುತ್ತೇಬೇ? ಗ್ರಾಹದಿಂದಲೂ, ಸ್ಥಿರಜಿತ್ತದಿಂದಲೂ, ಸ್ವಾಜ್ಯಾಯಿಂದಲೂ ನಂತೋಣದಿಂದಲೂ ಮಾಡಬೇಕು. ಅದು ನಮ್ಮನ್ನು ಅಶೀರ್ವದಿಸಿ ತಂದೆಗೆ ಮಹಿಮೆಯನ್ನು ತರುವಂತೆ ಲೀಟಿಯಲ್ಲ ಇರಬೇಕು!

ಅಷ್ಟುಖಿಗಳು

¹Pat Edwin Harrell, *The Letter of Paul to the Philippians*, The Living Word Commentary series, ed. Everett Ferguson (Austin, Tex.: R. B. Sweet Co., 1969), 97-98.

²Maxie D. Dunnam, *Galatians, Ephesians, Philippians, Colossians, Philemon*, The Communicator's Commentary, ed. Lloyd J. Ogilvie (Waco, Tex.: Word Books, 1982), 285. ³Manford George Gutzke, *Plain Talk on Philippians* (Grand Rapids, Mich.: Lamplighter Books, Zondervan Publishing House, 1973), 104. ⁴ಕಾರ್ಪ್ ಗೋ ಜೋಣ್ ಕಾರ್ಪ್ - ಕಾರ್ಪ್ ಮತ್ತು ಕೆಲನವನ್ನು ಒಂದುಗೂಡಿಸುತ್ತದೆ. (ಗ್ರಾಮಜಾಪ್ಯೆ) ಅದು ಶಿಯಾಕ್ಕೆ ಕಾಯಂವನ್ನು ಅಲ್ಲೇಜಿಸುತ್ತದೆ. (*The Analytical Greek Lexicon* [London: Samuel Bagster & Sons, Ltd.,

1971], 223; W. E. Vine, *The Expanded Vine's Expository Dictionary of New Testament Words*, ed. John R. Kohlenberger III with James A. Swanson [Minneapolis: Bethany House Publishers, 1984], 1244). ⁵Geoffrey W. Bromiley, *Theological Dictionary of the New Testament*, abr., ed. Gerhard Kittel and Gerhard Friedrich, trans. Geoffrey W. Bromiley (Grand Rapids, Mich.: Wm. B. Eerdmans Publishing Co., 1985), 421. ⁶William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 41. ⁷Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 89. ⁸Harrell, 97. ⁹Erdman, 90. ¹⁰ରକ୍ତ ହୋଇଦିଲୁ ଏନ୍ତରୁ ମାତବାରଦୁ ଏଠି କେଲପରୁ ଆୟବ୍ୟାନିଷିଦ୍ଧାରେ.

¹¹Erdman, 90. ¹²*The Analytical Greek Lexicon* (London: Samuel Bagster & Sons, Ltd., 1971), 81. ¹³Vine, 314. ¹⁴Bromiley, 156. ¹⁵*Analytical Greek Lexicon*, 18, 263. ¹⁶Ralph P. Martin, *The Epistle of Paul to the Philippians*, rev. ed., Tyndale New Testament Commentaries (Grand Rapids, Mich.: Wm. B. Eerdmans Publishing Co., 1987), 118. ¹⁷Vine, 526. ¹⁸*Analytical Greek Lexicon*, 19, 274. ¹⁹“ନନ୍ଦ ଜିକ୍ଷା ବୈଷକ୍ତ” ଏଠିଦୁ ଅମେଲକେ ମୁଣ୍ଡ ଇତରେ ଦେଖାଇଛି ମୁକ୍ତକ କାଢାଗିଯାଇଥିଲେ ମୁକ୍ତାଯୀ 5:14-16, ମୁଣ୍ଡ ଦେପର ମୁଖିମେଗାରି ନାହିଁନାହିଁ ବୈଷକ୍ତାଗିରବୈଷକ୍ତ ଏଠି ତିକନ୍ତରୁକୁଥିଲେ 20The NASBଯାଇ “ହେ ଗନ୍ତେ” ଅଥବା “ମୁଂଦାଗି” ଏଠିରୁଥିଲେ 21Harrell, 100. ²²Martin, 122-23. ²³Harrell, 101. ²⁴Erdman, 93.